

ಆರ್.ಬಿ.ಎ/2007-2008/70

ಯುಬಿಡಿ.ಬಿಪಿಡಿ(ಪಿಸಿಬಿ).ಎಮ್.ಸಿ.ನಂ.4/09.27.000/2007-08

ಜುಲೈ 2, 2007

ಎಲ್ಲ ಪ್ರಾಥಮಿಕ (ಪೌರ) ಸಹಕಾರಿ ಬ್ಯಾಂಕುಗಳ  
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು

ಮಾನ್ಯರೆ

ಪ್ರಥಾನ ಸುತ್ತೋಲೆ- ಭದ್ರತೆಗಳು, ಸಹ-ಅಂಗೀಕಾರಗಳು ಮತ್ತು ಲೆಟರ್ ಆಫ್ ಕ್ರೆಡಿಟ್‌ಗಳು –  
ಪೌರ ಸಹಕಾರಿ ಬ್ಯಾಂಕುಗಳು

ಮೇಲ್ಮುದ ವಿಷಯಕ್ಕೆ ಸಂಬಂಧಪಟ್ಟಂತೆ ದಿನಾಂಕ ಜುಲೈ 3, 2006 ರ ನಷ್ಟಿ ಪ್ರಥಾನ ಸುತ್ತೋಲೆ  
ಯುಬಿಡಿ.ಬಿಪಿಡಿ.(ಪಿಸಿಬಿ).ಎಮ್.ಸಿ.ನಂ.1/09.27.000/2006-07ಯನ್ನು ದಯವಿಟ್ಟು ಅವಲೋಕಿಸಿ.  
(ಭಾರತೀಯ ರಿಸರ್ವ್ ಬ್ಯಾಂಕಿನ ವೆಬ್‌ಸೈಟ್ [www.rbi.org.in](http://www.rbi.org.in) ನಲ್ಲಿ ಲಭ್ಯವಿದೆ).  
ಇದರೊಂದಿಗೆ ಲಗತ್ತಿಸಿದ ಪ್ರಥಾನ ಸುತ್ತೋಲೆಯು ಈ ವಿಷಯದ ಮೇಲೆ ಜೂನ್ 30,  
2007ರವರೆಗಿನ ಎಲ್ಲ ಸೂಚನೆಗಳನ್ನು ಹಾಗೂ ಮಾರ್ಗದರ್ಶನ ಸೂತ್ರಗಳನ್ನು ಕೇಳಿಡೀಕರಿಸಿದೆ  
ಮತ್ತು ಅಳವಡಿಸಿದೆ.

2. ದಯವಿಟ್ಟು, ರಿಸರ್ವ್ ಬ್ಯಾಂಕಿನ, ಸಂಬಂಧಪಟ್ಟ ಪ್ರಾದೇಶಿಕ ಕಾರ್ಯಾಲಯಕ್ಕೆ ಈ ಪ್ರಥಾನ  
ಸುತ್ತೋಲೆಯ ಸ್ವೀಕೃತಿಯನ್ನು ನೀಡಿ.

ತಮ್ಮ ವಿಶ್ವಾಸಿ,

ಸಹಿ/-

(ಎನ್.ಎಸ್.ವಿಶ್ವನಾಥನ್)

ಮುಖ್ಯ ಮಹಾ ವ್ಯವಸ್ಥಾಪಕರು-ಪ್ರಭಾರಿ

## ಪ್ರಥಾನ ಸುತ್ತೋಲೆ - ಭದ್ರತೆಗಳು, ಸಹ-ಅಂಗೀಕಾರಗಳು ಮತ್ತು ಲೆಟರ್ಸ್ ಆಫ್ ಕ್ರೆಡಿಟ್

### **1. ಭದ್ರತೆಗಳು**

- 1.1 ಭದ್ರತೆಗಳ ನೀಡಿಕೆ
  - 1.1.1 ಸ್ವಾಲ ಮಾರ್ಗಸೊಚಿಗಳು
  - 1.1.2 ಉದ್ದೇಶ
  - 1.1.3 ಅವಧಿ ತುಂಬುವಿಕೆ
  - 1.1.4 ಪ್ರಮಾಣ
  - 1.1.5 ಭದ್ರತೆ ಇರುವ ಖಾತರಿಗಳು
  - 1.1.6 ಭದ್ರತೆ ಪಡೆಯದ ಖಾತರಿಗಳು
  - 1.1.7 ಮುಂದೂಡಲ್ಪಟ್ಟ ಖಾತರಿಗಳು
- 1.2 ಆಯ್ದ ಉದ್ದರಿ ನಿಯಂತ್ರಣಾಗಳ ವ್ಯಾಪ್ತಿಗೊಳಿಸಿದ ಸರಕುಗಳಿಗೆ ಸಂಬಂಧಪಟ್ಟಂತೆ ಖಾತರಿಗಳು
- 1.3 ಖಾತರಿಗಳ ನೀಡಿಕೆಯಲ್ಲಿ ಮುಂಜಾಗರೂಕೆ
- 1.4 ಬ್ಯಾಂಕ್ ಖಾತರಿಗಳ ಅಡಿಯಲ್ಲಿ ಪಾವತಿ- ವ್ಯಾಜ್ಯಗಳ ತ್ವರಿತ ವಿಲೇವಾರಿ
- 1.5 ನಾಯನಿಣಾಯಗಳ ಪ್ರಮಾಣೀಕ ಪ್ರತಿಗಳನ್ನು ಪಡೆಯುವಲ್ಲಿ ವಿಳಂಬ
- 1.6 ಸರಕಾರ ಇಲಾಖೆಗಳಿಂದಿಗೆ ಪತ್ರವ್ಯವಹಾರ

### **2. ಬಿಲ್ಲುಗಳ ಸಹ-ಅಂಗೀಕಾರ**

- 2.1 ಬಿಲ್ಲುಗಳ ಸಹ-ಅಂಗೀಕಾರದಲ್ಲಿ ಅಕ್ರಮಗಳು
- 2.2 ಮುಂಜಾಗರೂಕೆ ಕ್ರಮಗಳು

### **3. ಲೆಟರ್ ಆಫ್ ಕ್ರೆಡಿಟ್‌ಗಳು**

- 3.1 ಲೆಟರ್ ಆಫ್ ಕ್ರೆಡಿಟ್‌ಗಳ ನೀಡಿಕೆಯ ಮಾರ್ಗಸೊಚಿಗಳು
- 3.2 ಆಯ್ದ ಉದ್ದರಿ ನಿಯಂತ್ರಣದ ಅಡಿಯಲ್ಲಿ ಬರುವ ವಸ್ತುಗಳಿಗೆ ಸಂಬಂಧಿಸಿದ ಲೆಟರ್ ಆಫ್ ಕ್ರೆಡಿಟ್‌ಗಳು
- 3.3 ಲೆಟರ್ ಆಫ್ ಕ್ರೆಡಿಟ್‌ಗಳ ತರೆಯುವಿಕೆಯಲ್ಲಿ ಸುರಕ್ಷತೆ
- 3.4 ಲೆಟರ್ ಆಫ್ ಕ್ರೆಡಿಟ್‌ಗಳ ಅಡಿಯಲ್ಲಿ ಪಾವತಿ-ಕ್ಲೇಮುಗಳ ತ್ವರಿತ ಇತ್ಯಧಾ

### **4. ಇತರ ಸಾಮಾನ್ಯ ಮಾರ್ಗಸೊಚಿಗಳು**

- 4.1 ಉದ್ದರಿ ನೀಡುವಿಕೆಯ ಮಾನದಂಡಗಳು ಮತ್ತು ಶಾಸನಬಧ್ಯ / ಇತರ ನಿರ್ದಿಯೇತರ ಆಧಾರಿತ ಮಿಶನ್ ಮೇಲಿನ ನಿರ್ಬಂಧಗಳು.

## ಅನುಬಂಧ

ಪ್ರಥಾನ ಸುತ್ತೋಲೆ – ಖಾತರಿಗಳು, ಸಹ-ಅಂಗೀಕಾರಗಳು ಮತ್ತು ಲೇಟರ್ ಆಫ್ ಕ್ರೆಡಿಟ್‌ಗಳು

### 1. ಖಾತರಿಗಳು

#### 1.1 ಖಾತರಿಗಳ ನೀಡಿಕೆ

##### 1.1.1 ಸ್ವಾಲ ಮಾರ್ಗಸೂಚಿಗಳು

ಖಾತರಿಗಳ ನೀಡಿಕೆಯ ವ್ಯವಹಾರದಲ್ಲಿನ ಸಂಭಾವ್ಯ ನಷ್ಟವನ್ನು ದೃಷ್ಟಿಯಲ್ಲಿಟ್ಟುಕೊಂಡು, ಪ್ರಾಥಮಿಕ(ಪೌರ)ಸಹಕಾರಿ ಬ್ಯಾಂಕುಗಳು(ಪಿಸಿಬಿಗಳು) ತಮ್ಮ ಆರ್ಥಿಕ ಸ್ಥಿತಿಗೆ ವ್ಯತೀರ್ಕವಾಗದಂತೆ ನಿಗದಿತ ಮಿಶನಲ್ಲಿ ಖಾತರಿಗಳನ್ನು ಒದಗಿಸಬೇಕು. ಮುಂದಿನ ಪ್ಯಾರಾಗಳಲ್ಲಿ ಸೂಚಿಸಿದಂತೆ ಬ್ಯಾಂಕುಗಳು ತಮ್ಮ ಖಾತರಿ ನೀಡಿಕೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಿಶ್ಚಿತ ಸ್ವಾಲ ಮಾರ್ಗಸೂಚಿಗಳನ್ನು ಅನುಸರಿಸಬೇಕು.

##### 1.1.2 ಉದ್ದೇಶ

- (i) ಸಾಮಾನ್ಯ ನಿಯಮದಂತೆ ಬ್ಯಾಂಕುಗಳು ಹಣಕಾಸು ಖಾತರಿಗಳನ್ನು ಮಾತ್ರ ಒದಗಿಸಬಹುದು ಮತ್ತು ಕಾರ್ಯಸಾಧನೆಯ ಮೇಲಿನ ಖಾತರಿಗಳನ್ನು ಒದಗಿಸಬಾರದು.
- (ii) ಆದಾಗ್ಯೋ ಅನುಸೂಚಿತ ಬ್ಯಾಂಕುಗಳು ಈ ವಿಷಯದಲ್ಲಿ ಸಾಕಷ್ಟು ಮುನ್ನಚ್ಚೆರಿಕೆಯನ್ನು ವಹಿಸಿ ತಮ್ಮ ಘಟಕಗಳ ಪರವಾಗಿ ಕಾರ್ಯಸಾಧನೆಯ ಖಾತರಿಗಳನ್ನು ಒದಗಿಸಬಹುದು.

##### 1.1.3 ಅವಧಿ ಪಕ್ಷತೆ

ಪ್ರಾಥಮಿಕ ಸಹಕಾರಿ ಬ್ಯಾಂಕುಗಳು ತುಲನಾತ್ಮಕವಾಗಿ ಕಡಿಮೆ ಅವಧಿ ಶಂಖುವಂತಹವುಗಳಿಗೆ ತಮ್ಮ ಖಾತರಿ ವ್ಯವಹಾರಗಳನ್ನು ಪರಿಮಿತಗೊಳಿಸುವುದು ಅವಕಾಶದಿಂದಿಲ್ಲ. ಯಾವುದೇ ಸಂದರ್ಭದಲ್ಲಿ 10 ವರ್ಷಗಳಿಗೆ ಮೇರಿದ ಅವಧಿಗೆ ಖಾತರಿಗಳನ್ನು ನೀಡಬಾರದು.

##### 1.1.4 ಪ್ರಮಾಣ

ಯಾವುದೇ ಸಮಯದಲ್ಲಿ ಬಾಕಿ ಇರುವ ಖಾತರಿ ಹೊಣೆಗಾರಿಕೆಯ ಒಟ್ಟು ಪ್ರಮಾಣವು, ಬ್ಯಾಂಕಿನ ಪಾವತಿಯಾಗಿರುವ ಬಂಡವಾಳ, ಕಾರ್ಯಾಲಯ ನಿಧಿ ಮತ್ತು ತೇವಣಿಗಳನ್ನೊಳಗೊಂಡ ಒಟ್ಟು ಸ್ವಂತ ಸಂಪನ್ಮೂಲಗಳ ಪ್ರತಿಶತ 10ನ್ನು ಮೇರಿರಬಾರದು. ಒಟ್ಟಾರೆ ಮಿಶನ್‌ಎಂಜಿನ್ ಯಾವುದೇ ಸಮಯದಲ್ಲಿ ಬಾಕಿಯಾಗಿರುವ ಭದ್ರತೆ ಪಡೆಯಿದ ಖಾತರಿಗಳ ಪ್ರಮಾಣವನ್ನು, ಬ್ಯಾಂಕಿನ ಸ್ವಂತ ನಿಧಿಯ(ಪಾವತಿಯಾಗಿರುವ ಬಂಡವಾಳ + ಕಾರ್ಯಾಲಯ ನಿಧಿಗಳು) ಪ್ರತಿಶತ 25ಕ್ಕೆ

ಸರಿದೂಗುವಂತೆ ಅಥವಾ ಖಾತರಿಗಳ ಒಟ್ಟಾರೆ ಮೊತ್ತದ ಪ್ರತಿಶತ 25ರಷ್ಟು, ಇವುಗಳಲ್ಲಿ ಯಾವುದು ಕಡಿಮೆಯೋ ಅದಕ್ಕೆ ಸೀಮಿತಗೊಳಿಸಬಹುದು.

### 1.1.5 ಭದ್ರತೆ ಪಡೆದ ಖಾತರಿಗಳು

ಬ್ಯಾಂಕುಗಳು ಭದ್ರತೆ ಪಡೆದ ಖಾತರಿಗಳ ನೀಡಿಕೆಗೆ ಆದ್ಯತೆ ನೀಡಬೇಕು. ಭದ್ರತೆ ಪಡೆದ ಖಾತರಿಯೆಂದರೆ, ಆಸ್ತಿಗಳ(ನಗದು ಮಾರ್ಚಿನ್ ಸೇರಿದಂತೆ) ಭದ್ರತೆಮೇಲೆ ಮಾಡಲಾದ ಖಾತರಿ. ಈ ಆಸ್ತಿಯ ಮಾರುಕಟ್ಟೆ ಮೌಲ್ಯವು ಯಾವುದೇ ಸಮಯದಲ್ಲಿ ಖಾತರಿಯ ಮೇಲಿನ ಅವಲಂಬಿತ ಹೊಣೆಗಾರಿಕೆಯ ಮೊತ್ತಕ್ಕಿಂತ ಕಡಿಮೆ ಇರಬಾರದು ಅಥವಾ ಖಾತರಿಗಳು ಕೇಂದ್ರ ಸರಕಾರ, ರಾಜ್ಯ ಸರಕಾರಗಳು, ಖಾಸಗಿ ವಲಯದ ಹಣಕಾಸು ಸಂಸ್ಥೆಗಳು ಮತ್ತು / ಅಥವಾ ವಿಮಾ ಕಂಪನಿಗಳಿಂದ ಪ್ರತಿ ಖಾತರಿಯನ್ನು ಪ್ರಾರ್ಥಿಸಿಯಾಗಿ ಒಳಗೊಂಡಿರಬೇಕು. ಬ್ಯಾಂಕುಗಳು ಸಾಮಾನ್ಯವಾಗಿ, ಸಾಕಷ್ಟು ಭೋತಿಕ ಭದ್ರತೆಗಳ ಆಧಾರ ಹೊಂದಿದ ಅಥವಾ ಕೇಂದ್ರ ಅಥವಾ ರಾಜ್ಯ ಸರಕಾರಗಳು ಅಥವಾ ಖಾಸಗಿ ವಲಯದ ಹಣಕಾಸು ಸಂಸ್ಥೆಗಳು ಅಥವಾ ವಿಮಾ ಕಂಪನಿಗಳು ಮತ್ತು ಇತರ ಬ್ಯಾಂಕುಗಳಿಂದ ಪ್ರತಿ ಖಾತರಿಯ ಬೆಂಬಲ ಪಡೆದ ಮುಂದೂಡಲ್ಪಟ್ಟ ಪಾವತಿ ಖಾತರಿಗಳನ್ನು ಒದಗಿಸುತ್ತವೆ.

### 1.1.6 ಭದ್ರತೆ ಇಲ್ಲದ ಖಾತರಿ

ಬ್ಯಾಂಕುಗಳು ಗ್ರಾಹಕರ ಮತ್ತು / ಅಥವಾ ವ್ಯಾಪರಗಳ ನಿರ್ದಿಷ್ಟ ಗುಂಪುಗಳಿಗೆ ಭದ್ರತೆಯಿಲ್ಲದ ಖಾತರಿಯ ಕೇಂದ್ರೀಕರಣವನ್ನು ತಪ್ಪಿಸಬೇಕು. ಯಾವುದೇ ವ್ಯಕ್ತಿಗೆ ಘಟಕಗಳ ಪರವಾಗಿ ಭದ್ರತೆ ಇಲ್ಲದ ಖಾತರಿ ನೀಡುವಿಕೆಯ ಸೂಕ್ತ ಪ್ರಮಾಣವನ್ನು ಬ್ಯಾಂಕುಗಳ ನಿರ್ದೇಶಕ ಮಂಡಳಿಯವರು ನಿಗದಿಗೊಳಿಸಬೇಕು. ಹಾಗಾಗಿ ಈ ಭದ್ರತೆಗಳು –

- (a) ಯಾವುದೇ ಸಮಯದಲ್ಲಿ ಇಂತಹ ಎಲ್ಲ ಘಟಕಗಳಿಗೆ ಬ್ಯಾಂಕುಗಳಿಂದ ಒದಗಿಸಲಾದ ಭದ್ರತೆ ಇಲ್ಲದ ಒಟ್ಟಾರೆ ಖಾತರಿಗಳ ಬಾಧ್ಯತೆಗಳ ಸೂಕ್ತ ಅನುಪಾತವನ್ನು ಮೀರಬಾರದು
- (b) ಬ್ಯಾಂಕಿನ ಶೇರು ಹೊಂದುವಿಕೆಯ ಸೂಕ್ತವಾದ ಗುಣಕವನ್ನು ಮೀರಿರಬಾರದು.

### 1.1.7 ಮುಂದೂಡಲ್ಪಟ್ಟ ಖಾತರಿಗಳು

(i) ಬಂಡವಾಳ ಸ್ವತ್ತುಗಳನ್ನು ಹೊಂದುವ ಸಲುವಾಗಿ ತಮ್ಮ ಸಾಲಗಾರರಿಗೆ ಮುಂದೂಡಲ್ಪಟ್ಟ ಖಾತರಿಗಳನ್ನು ನೀಡಲು ಉದ್ದೇಶಿಸಿರುವ ಬ್ಯಾಂಕುಗಳು, ಉದ್ದೇಶಿತ ಮುಂದೂಡಲ್ಪಟ್ಟ ಖಾತರಿಗಳನ್ನೂ ಒಳಗೊಂಡಂತೆ ಒಟ್ಟಾರೆ ಉದ್ದರಿ ಸೌಲಭ್ಯಗಳು ನಮೂದಿತ ನೀಡಿಕೆಯ ಮಿಶಿಯನ್ನು ಮಿರದಂತೆ ನೋಡಿಕೊಳ್ಳಬೇಕು.

(ii) ಸಾಲಗಾರ ಘಟಕದಿಂದ ಸಾಕಷ್ಟು ಹೆಚ್ಚು ಇಳುವರಿ ಸಾಧ್ಯವಾಗಿ ಬ್ಯಾಂಕಿನ ಬದ್ಧತೆ ನಿರ್ವಹಿಸಲು ಸಾಧ್ಯವಾಗುವುದನ್ನು ಖಾತರಿಪಡಿಸಿಕೊಳ್ಳಲು, ಮುಂದೂಡಲ್ಪಟ್ಟ ಪಾವತಿ ಖಾತರಿಗಳ ಪ್ರಸ್ತಾವನೆಯನ್ನು ಯೋಜನೆಯ ಲಾಭ / ಹಣದ ಹರಿವುಗಳಿಗೆ ಸಂಬಂಧಪಟ್ಟಂತೆ ಪರೀಕ್ಷಿಸಬೇಕು. ಇದರಿಂದಾಗಿ ಬ್ಯಾಂಕು ಕಂತುಗಳ ಪಾವತಿಗೆ

ಸಂಬಂಧಪಟ್ಟಂತೆ ಕ್ರಮಬದ್ಧ ಅಂಶರಗಳಲ್ಲಿ ತಮ್ಮ ಬಾಧ್ಯತೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಬಂಡವಾಳ ಸ್ವತ್ಸುಗಳನ್ನು ಹೊಂದುವ ಸಲುವಾಗಿ ನೀಡಲಾಗುವ ಸಾಧಾರಣ ಸಾಲ ಪ್ರಸ್ತಾವನೆಯ ಮೌಲ್ಯ ನಿರ್ಣಯಮಾಡುವಲ್ಲಿ, ಸಾಮಾನ್ಯವಾಗಿ ಅನುಸರಿಸಲಾಗುವ ಮಾನದಂಡವನ್ನು ಮುಂದೂಡಲ್ಪಟ್ಟ ಪಾವತಿ ಖಾತರಿಗಳ ನೀಡುವಿಕೆಯಲ್ಲೂ ಅನುಸರಿಸಬೇಕು.

### **1.2 ಆಯ್ದು ಉದ್ದರಿ ನಿಯಂತ್ರಣಾಗಳ ವ್ಯಾಪ್ತಿಗೊಳಿಸಬಹುದಾಗಿ ಸರಕುಗಳಿಗೆ ಸಂಬಂಧಪಟ್ಟಂತೆ ಖಾತರಿಗಳು**

ಅಗತ್ಯ ವಸ್ತುಗಳ ಆವಧಿಗೆ ಸಂಬಂಧಪಟ್ಟಂತೆ ಹೊಡಬೇಕಾದ ಅಬಕಾರಿ ಶುಲ್ಕ ಮತ್ತು/ಅಧಿವಾ ಆಮದು ಶುಲ್ಕ ಅಧಿವಾ ಇತರ ಕರಗಳ ಪಾವತಿಗಾಗಿ ಖಾತರಿಸಬೇಕಾದ ಮೊತ್ತದ ಕನಿಷ್ಠ ಅಧಿಕಾರಕೆ ಸಮನಾದ ನಗದಾಂಶವನ್ನು ಖಾತರಿ ನೀಡಲು ಭದ್ರತೆ ಎಂದು ಪಡೆಯದೆ, ಯಾವುದೇ ಆಮದುದಾರರ ಪರವಾಗಿ ಅಧಿವಾ ಅವರ ಬಗ್ಗೆಯಾಗಲಿ, ಪ್ರಾಥಮಿಕ ಸಹಕಾರಿ ಬ್ಯಾಂಕುಗಳು, ನ್ಯಾಯಾಲಯ ಅಧಿವಾ ಸರಕಾರ ಅಧಿವಾ ಯಾವುದೇ ವ್ಯಕ್ತಿಗಾಗಲಿ ಖಾತರಿ ಹೊಡಬಾರದು. ರಿಸರ್ವ್ ಬ್ಯಾಂಕಿನಿಂದ ಕಾಲಕಾಲಕ್ಕೆ ಸೂಚಿಸಲ್ಪಟ್ಟ ಸರಕುಗಳನ್ನು ಅಗತ್ಯದ ಸರಕುಗಳು ಎಂಬುದಾಗಿ ಅಧ್ಯೋಸಬಹುದಾಗಿದೆ.

### **1.3 ಖಾತರಿಗಳ ನೀಡುವಿಕೆಯಲ್ಲಿ ಮುಂಜಾಗರೂಕತೆ**

ಹಣಕಾಸಿನ ಖಾತರಿಗಳನ್ನು ನೀಡುವಾಗ ಬ್ಯಾಂಕುಗಳು ಈ ಕೆಳಗಿನ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು;

(i) ನಕಲಿ ಖಾತರಿಗಳ ನೀಡುವಿಕೆಯನ್ನು ತಡೆಯುವ ದೃಷ್ಟಿಯಿಂದ ಅನುಕ್ರಮ ಸಂಖ್ಯೆಯಲ್ಲಿ ಭದ್ರತಾ ನಮೂನೆಗಳಲ್ಲಿ ಬ್ಯಾಂಕ್ ಖಾತರಿಗಳನ್ನು ನೀಡಬೇಕು.

(ii) ಪ್ರತಿ ಬ್ಯಾಂಕಿನಿಂದ ನಿರ್ದಿಷ್ಟ ನಿಷ್ಣಿತ ಮಿತಿಗೆ ಮೇಲ್ಪಟ್ಟ ಖಾತರಿಗಳನ್ನು ಇಬ್ಬರ ಸಹಿಯೋಂದಿಗೆ ಶಾಖೆಗೆ, ಫಲಾನುಭವಿಗೆ ಮತ್ತು ನಿಯಂತ್ರಣ / ಮುಖ್ಯ ಕಚೇರಿಗೆ ಒಂದೊಂದರಂತೆ ಮೂರು ಪ್ರತಿಗಳಲ್ಲಿ ನೀಡಬೇಕು. ಫಲಾನುಭವಿಯ ನಿಯಂತ್ರಣ ಕಚೇರಿ / ಮುಖ್ಯ ಕಚೇರಿಯಿಂದ ಪುಷ್ಟಿಕರಣ ಪಡೆಯುವುದಕ್ಕೆ ಬಧ್ಯನಾಗಿರುವಂತೆ ಖಾತರಿಯಲ್ಲಿ ನಿರ್ದಿಷ್ಟ ಷರತ್ತು ಅಳವಡಿಸಿಕೊಳ್ಳಬೇಕು.

(iii) ಬ್ಯಾಂಕುಗಳೋಂದಿಗೆ ಉದ್ದರಿ ಸೌಲಭ್ಯ ಹೊಂದಿರದೆ ಚಾಲ್ತಿ ಖಾತೆ ಮಾತ್ರ ಹೊಂದಿರುವ ಗ್ರಾಹಕರಿಗೆ ಸಾಮಾನ್ಯವಾಗಿ ಖಾತರಿಗಳ ಅವಕಾಶ ನೀಡಬಾರದು. ಅಂತಹ ಗ್ರಾಹಕರಿಂದ ಯಾವುದೇ ಕೋರಿಕೆ ಬಂದ ಪಕ್ಷದಲ್ಲಿ ಬ್ಯಾಂಕುಗಳು ಅಂತಹ ಪ್ರಸ್ತಾವನೆಗಳನ್ನು ವಿಸ್ತೃತ ಪರಿಶೀಲನೆಗೆ ಒಳಪಡಿಸಿ, ಗ್ರಾಹಕರ ಪ್ರಮಾಣೀಕ ಅಗತ್ಯದ ಕುರಿತು ಮನದಟ್ಟ ಮಾಡಿಕೊಳ್ಳಬೇಕು. ಗ್ರಾಹಕ, ಖಾತರಿಯ ಅಡಿಯಲ್ಲಿ, ಹಕ್ಕು ಸಾಧನೆಯ ಕೋರಿಕೆ ಎದುರಾದಾಗ, ಅದಕ್ಕೆ ಉದ್ದರಿಗಾಗಿ ಬ್ಯಾಂಕನ್ನು ಸಂಪರ್ಕಿಸದೆ, ಸ್ವಂತವಾಗಿ ಅದನ್ನು ನಿರ್ವಹಿಸುವ ಸ್ಥಿತಿಯಲ್ಲಿರುವ ಬಗ್ಗೆ ಬ್ಯಾಂಕುಗಳು ಮನದಟ್ಟ ಮಾಡಿಕೊಳ್ಳಬೇಕು. ಈ ಉದ್ದೇಶಕ್ಕಾಗಿ ಬ್ಯಾಂಕುಗಳು ಗ್ರಾಹಕರ ಹಣಕಾಸು ಸ್ಥಿತಿ, ಹೊಣೆಯ ನಿರ್ವಹಣೆಗಾಗಿ

ಬಂಡವಾಳದ ಮೂಲವನ್ನು ವಿಚಾರಿಸಬೇಕು ಮತ್ತು ಸೂಕ್ತ ಮಾರ್ಚೆನ್ ಹಾಗೂ ಅಗತ್ಯವೆನಿಸಿದ ಇತರ ಖಾತರಿ ಪಡೆಯುವ ಬಗ್ಗೆ ಸೂಚಿಸಬೇಕು. ಬ್ಯಾಂಕುಗಳು ಗ್ರಾಹಕರ ಹಣಕಾಸು ಸ್ಥಾನಮಾನ ಮನದಟ್ಟು ಮಾಡಿಕೊಳ್ಳಲು ವಿವರವಾದ ಹಣಕಾಸು ತಿಬ್ಬೆ ಮತ್ತು ಸಂಪತ್ತು ತೆರಿಗೆ/ಆದಾಯ ತೆರಿಗೆ ವಿವರಣೆ ಸಲ್ಲಿಕೆ ಪತ್ರಗಳನ್ನು ಕೇಳಬಹುದು. ಈ ಎಲ್ಲ ಅಂಶಗಳ ಬಗ್ಗೆ ಬ್ಯಾಂಕಿನ ಅಭಿಪ್ರಾಯಗಳನ್ನು ಬ್ಯಾಂಕಿನ ಪುಸ್ತಕಗಳಲ್ಲಿ ನಮೂದಿಸಬೇಕು.

(iv) ಗ್ರಾಹಕರು ಬೇರೆ ಬ್ಯಾಂಕುಗಳ ಉದ್ದರಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದರೆ, ಖಾತರಿಗಳ ವಿಸ್ತರಣೆಗಾಗಿ ಬ್ಯಾಂಕನ್ನು ಸಂಪರ್ಕಿಸಿರುವ ಕಾರಣವನ್ನು ವಿಚಿತಪಡಿಸಿಕೊಳ್ಳಬೇಕು ಹಾಗೂ ಗ್ರಾಹಕ ಉದ್ದರಿ ಸೌಲಭ್ಯಗಳನ್ನು ಹೊಂದಿರುವ ಪ್ರಸ್ತು ಬ್ಯಾಂಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು.

(v) ಬೇರೆ ಬ್ಯಾಂಕಿನ ಪರವಾಗಿ ಇನ್ನೊಂದು ಬ್ಯಾಂಕಿನಿಂದ ಉದ್ದರಿ ಸೌಲಭ್ಯಗಳ ಮಂಜೂರಾತಿಗೆ ಖಾತರಿಗಳನ್ನು ನೀಡಲು ಕೋರಿಕೆ ಬಂದಾಗ, ಇನ್ನೊಂದು ಬ್ಯಾಂಕಿಗೆ ಉದ್ದರಿ ಸೌಲಭ್ಯಗಳ ಕೋರಿಕೆಯ ಕಾರಣವನ್ನು ಸಮಗ್ರವಾಗಿ ಪರೀಕ್ಷಿಸಬೇಕು ಮತ್ತು ಹಾಗೆ ಮಾಡಿದುದರ ಅಗತ್ಯವನ್ನು ಮನದಟ್ಟುಮಾಡಿಕೊಳ್ಳಬೇಕು. ಇದನ್ನು ಬ್ಯಾಂಕಿನ ಪುಸ್ತಕಗಳಲ್ಲಿ ನಮೂದಿಸಬೇಕು. ಈ ರೀತಿಯ ಭದ್ರತೆಗಳನ್ನು ನೀಡುವುದು ಅಗತ್ಯ ಎಂದು ಕಂಡುಬಂದಾಗ ಸಂಬಂಧಪಟ್ಟ ಬ್ಯಾಂಕುಗಳು, ಒಪ್ಪಂದದಲ್ಲಿ ನಿಗದಿಪಡಿಸಿದ ಮೊತ್ತ ಮೀರಿದ ಖಾತರಿ ದಾಖಿಲೆಗಳಿಗೆ ಒಬ್ಬರೇ ಸಹಿ ಮಾಡದೆ, ಸೂಕ್ತ ಮಂಜೂರಾತಿ ಹಾಗೂ ಅಧಿಕಾರ ಪಡೆದನಂತರ ಇಬ್ಬರು ಅಧಿಕೃತ ಅಧಿಕಾರಿಗಳು ಜಂಟಿಯಾಗಿ ಸಹಿ ಮಾಡಬೇಕು ಮತ್ತು ಈ ರೀತಿ ಖಾತರಿ ನೀಡಿದ ಕುರಿತು ಸೂಕ್ತ ದಾಖಿಲೆಗಳನ್ನು ಇಟ್ಟಿಕೊಳ್ಳಬೇಕು. ಸಾಲ ನೀಡುವ ಬ್ಯಾಂಕು ಉದ್ದರಿ ಪ್ರಸ್ತಾವನೆಗಳನ್ನು ಸಾಮಾನ್ಯ ಪರಿಶೀಲನೆಗೆ ಒಳಪಡಿಸಿ, ಪ್ರಸ್ತಾವನೆಗಳು ನಿಗದಿತ ನಿಯಮ ಮತ್ತು ಮಾರ್ಗದರ್ಶನಗಳಿಗೆ ಅನುಗುಣವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಹಾಗೂ ಪ್ರಸ್ತಾವನೆಯ ಸಿಂಧುತ್ವ ಮತ್ತು ಬೇರೆ ಬ್ಯಾಂಕಿನ ಭದ್ರತೆಯ ಲಭ್ಯತೆ ಪ್ರಸ್ತಾವನೆಯ ಮೌಲ್ಯನಿರ್ಧಾರದ ಮಾಪನಗಳನ್ನು ಮತ್ತು ಸಾಲನೀಡಿಕೆಯಲ್ಲಿ ಹಣಕಾಸಿನ ಶಿಸ್ತನ್ನು ದುರ್ಬಲಗೊಳಿಸುವುದಿಲ್ಲ ಎಂಬುದನ್ನು ಮನದಟ್ಟುಮಾಡಿಕೊಂಡು, ಬ್ಯಾಂಕು, ಉದ್ದರಿ ಸೌಲಭ್ಯಗಳಿಗೆ ಅವಕಾಶ ನೀಡಬೇಕು.

#### 1.4 ಬ್ಯಾಂಕ್ ಖಾತರಿಗಳ ಅಡಿಯಲ್ಲಿ ಪಾವತಿ- ವ್ಯಾಜಗಳ ತ್ವರಿತ ವಿಲೇವಾರಿ

(i) ಬ್ಯಾಂಕ್ ಖಾತರಿಗಳನ್ನು ಕೋರಿದಾಗ ಪಾವತಿ ಮಾಡಿರುವುದು ಹಾಗೂ ಪಾವತಿಯಲ್ಲಿ ವಿಳಂಬದ ಕುರಿತು ಸಾಕಷ್ಟು ದೂರುಗಳನ್ನು ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕು ಸ್ವೀಕರಿಸುತ್ತಿದೆ.

(ii) ಖಾತರಿಗಳಿಗೆ ಸಂಬಂಧಪಟ್ಟಂತೆ ತಮ್ಮ ಫಟಕಗಳಿಂದ ಬಾಕಿ ಇರುವ ಮೊತ್ತವನ್ನು ನಗದುಗೊಳಿಸಲು ಕಷ್ಟವಾಗಬಹುದೆಂಬ ಮೂಲಕಾರಣಿಂದ, ಬಹುಶಃ ಖಾತರಿ ಜಾರಿಯ ಕೋರಿಕೆಗಳನ್ನು ಗೌರವಿಸುವ ತಮ್ಮ ಬದ್ಧತೆಗೆ ಬ್ಯಾಂಕುಗಳು ಹಿಂಜರಿಯುತ್ತಿವೆ. ಲಾಭವನ್ನು ಅಧಿಕಗೊಳಿಸುವ ಕಾರ್ಯತೆಯಿಂದ ಬ್ಯಾಂಕುಗಳು, ಪ್ರಸ್ತಾವನೆಗಳ ಸೂಕ್ತಪರಿಶೀಲನೆ ಹಾಗೂ

ಖಾತರಿಗಳ ಜಾರಿಗಾಗಿ ಕೋರಿಕೆ ಬಂದಾಗ ಬ್ಯಾಂಕುಗಳಿಗೆ ಹಣ ಸಂದಾಯ ಮಾಡುವ ಅವರ ಫಟಕಗಳ ಸಾಮರ್ಥ್ಯ ಹಾಗೂ ಸಾಲಗಾರನ ವಿಶ್ವಾಸಾರ್ಥಕತೆಯ ಮೌಲ್ಯಮಾಪನ ಮಾಡದೆ ಕ್ರಮಗಳನ್ನು ಬದಿಗೊತ್ತಿ ಫಟಕಗಳ ಪರವಾಗಿ ಬ್ಯಾಂಕ್ ಖಾತರಿಗಳನ್ನು ನೀಡುವ ಸಾಧ್ಯತೆ ಇದೆ. ಗ್ರಾಹಕರಿಂದ ಖಾತರಿಗಳ ಮೇಲಿನ ಬಾಕಿಯನ್ನು ಪಡೆಯಲಾಗದುದಕ್ಕೆ ಖಾತರಿಯನ್ನು ದುರುಪಾಗಳಿಗೆ ಸಿರುವುದು(ಸಾಕಷ್ಟು ಮಾರ್ಚೆನ್ ಪಡೆಯದಿರುವುದು) ಬ್ಯಾಂಕುಗಳಿಗೆ ಇನ್ನೊಂದು ಕಾರಣವಾಗಿರಬಹುದು.

(iii) ಖಾತರಿ ಜಾರಿಗಾಗಿ ಕೋರಿಕೆ ಬಂದಾಗ ಸಕಾಲಿಕವಾಗಿ ಫಲಾನುಭವಿಗಳಿಗೆ ಪಾವತಿಸಲು ಮೇಲಿನ ಅಂಶಗಳು ಬ್ಯಾಂಕುಗಳಿಗೆ ತಡೆಯೋಡ್ಡಬಹುದು ಮತ್ತು ಖಾತರಿ ಜಾರಿಗೆ ಸಂಬಂಧಪಟ್ಟಂತೆ ವಿಳಂಬ ನೀತಿಯನ್ನು ಅನುಸರಿಸಬಹುದು. ನಿಧಿ ಆಧಾರಿತ ಮಿಶನ್‌ಗಳ ವಿಷಯದಲ್ಲಿ ತೋರುವ ಕಾರ್ಯತತ್ವರ್ಥಕ್ತಿಯನ್ನು ಖಾತರಿಗಳ ಪ್ರಸ್ತಾವನೆಯ ಮೌಲ್ಯ ನಿರ್ಣಯಸುವಾಗ ತೋರಿಸುವುದು ಮತ್ತು ಭದ್ರತೆಗಳು ? ಬ್ಯಾಂಕುಗಳಿಂದ ಮನ್ಯಸಲ್ಪಟ್ಟಾಗ ಫಟಕಗಳು ಪಾವತಿಯಿಂದ ವಿಮುಕ್ತರಾಗುವ ಪ್ರವೃತ್ತಿಗೆ ತಡೆ ಒಡ್ಡಲು ಸಾಕಷ್ಟು ಲೇವಣಿ ಅಂತರ (ಮಾರ್ಚೆನ್) ಹೊಂದುವುದು ಬ್ಯಾಂಕುಗಳಿಗೆ ಬಹಳ ಅಗತ್ಯವಾಗಿದೆ.

(iv) ಬ್ಯಾಂಕ್ ಖಾತರಿಯ ನೀಡಿಕೆ ಬ್ಯಾಂಕು, ಫಲಾನುಭವಿಗೆ ಪಾವತಿ ಮಾಡುವ ಬಗ್ಗೆ ನೀಡುವ ಖಾತರಿಯಾಗಿದೆ (ಆದಾಗ್ಯಾ ಬ್ಯಾಂಕ್ ಫಟಕದ ಅಪ್ರಾಣಿಯ ಮೇರೆಗೆ). ನ್ಯಾಯಬದ್ಧ ಹಕ್ಕು ಸಾಧನೆಯನ್ನು ಗೌರವಿಸುವಲ್ಲಿ ಸೋತಿರುವುದು ಬ್ಯಾಂಕಿನ ಕಾರ್ಯನಿರ್ವಹಣೆಯ ವಿಕೃತಿ ಚಿತ್ರಣವನ್ನು ಬಿಂಬಿಸುತ್ತದೆ.

(v) ಬ್ಯಾಂಕುಗಳು ಖಾತರಿ ಬದ್ಧತೆಯನ್ನು ಸಕಾಲಿಕವಾಗಿ ಗೌರವಿಸದಿರುವುದಕ್ಕೆ ನ್ಯಾಯಾಲಯಗಳು ಕೆಲವೊಂದು ಆಕ್ಷೇಪಣೆಗಳನ್ನು ಮಾಡಿವೆ. ಇದಕ್ಕೆ ಸಂಬಂಧಪಟ್ಟಂತೆ ಭದ್ರತೆಗಳ ಜಾರಿ ಕೋರಿಕೆ ಪಾವತಿಯನ್ನು ತಡೆಹಿಡಿದಿರುವ ಬಗ್ಗೆ ಪ್ರತಿವಾದಿಗಳು ನಿರ್ಬಂಧಾಜ್ಞಪಡೆದ, ಗೌರವಾನ್ವಿತ ಸರ್ವೋಚ್ಛ ನ್ಯಾಯಾಲದಿಂದ ಘೋಷಿಸಲ್ಪಟ್ಟ ತೀರ್ಣಿನ ಸಾರವನ್ನು ನೀಡಲಾಗಿದೆ:

“ಈ ಕಾರಣದಿಂದ, ಬ್ಯಾಂಕುಗಳ ಖಾತರಿಯ ನ್ಯಾಯಾಲಯಗಳ ಹಸ್ತಕ್ಷೇಪವಿಲ್ಲದೆ ಪ್ರಾಮಾಣಿಕವಾಗಿ ಗೌರವಿಸಲ್ಪಡಬೇಕೆಂಬುದು ಕಾನೂನಿನ ಸರಿಯಾದ ನಿಲುವು- ಎಂದು ನಮ್ಮ ಅಭಿಪ್ರಾಯ ಮತ್ತು ಅಸಾಧಾರಣ ಸನ್ವೀಕರಣೆಗಳಲ್ಲಿ ಮಾತ್ರ, ಹೇಳುವುದಾದರೆ ಬ್ಯಾಂಕ್ ಖಾತರಿ ನಗದೀಕರಿಸಲು ಅವಕಾಶ ಕೊಟ್ಟರೆ ವಂಚನೆ ಅಥವಾ ಸರಿಪಡಿಸಲಾಗದ ಅನ್ಯಾಯ ಆಗುವುದಾದಲ್ಲಿ ಮಾತ್ರ, ನ್ಯಾಯಾಲಯ ಮಧ್ಯ ಪ್ರವೇಶಿಸಬೇಕು”

(vi) ಆದ್ದರಿಂದ ಪ್ರಾಥಮಿಕ(ಪೌರ) ಸಹಕಾರಿ ಬ್ಯಾಂಕುಗಳು ತಾವು ನೀಡಿದ ಬ್ಯಾಂಕ್ ಖಾತರಿಗಳ ಜಾರಿಗೆ ಕೋರಿಕೆ ಬಂದಾಗ ಪ್ರಾಮಾಣಿಕವಾಗಿ ಗೌರವಿಸಬೇಕು. ಖಾತರಿಗಳ ಜಾರಿಗಾಗಿ ಬಂದ ಕೋರಿಕೆ ಗೌರವಿಸದಿದ್ದಲ್ಲಿ ಬ್ಯಾಂಕಿಗ್ ಪದ್ಧತಿಯ ಫನತೆಗೆ ಕುಂದು ಉಂಟಾಗಬಹುದು.

## 1.5 ತೀವ್ರಗಳ ಪ್ರಮಾಣೀಕರಿಸುವ ಪ್ರತಿಗಳನ್ನು ಪಡೆಯುವಲ್ಲಿ ವಿಳಂಬ

- (i) ಬೇರೆ ಬೇರೆ ನ್ಯಾಯಾಲಯಗಳು ನೀಡಿದ ತೀವ್ರಿನ ಪ್ರಮಾಣೀಕೃತ ಪ್ರತಿಗಳು ತಮಗೆ ಲಭ್ಯವಾಗದ ಇರುವುದರಿಂದ, ಬ್ಯಾಂಕುಗಳು ಅವರ ಖಾತರಿಗಳನ್ನು ಗೌರವಿಸದ ಕಾರಣದಿಂದ, ಭಾರತ ಸರಕಾರದ ಕಂದಾಯ ಇಲಾಖೆಯಂತಹ ಕೆಲವು ಇಲಾಖೆಗಳು ತಮ್ಮ ಪರವಾಗಿ ಬಂದ ತೀವ್ರಿನ್ನು ಕಾರ್ಯಗತಗೊಳಿಸಲು ಕಷ್ಟವಾಗುತ್ತಿದೆ- ಎಂಬುದಾಗಿ ಹಣಕಾಸು ಮಂತ್ರಾಲಯ ಸೂಚಿಸಿದೆ.
- (ii) ಈ ಎಲ್ಲ ಶೋಂದರೆಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕುಗಳು ಈ ಕೆಳಗಿನ ಕಾರ್ಯವಿಧಾನವನ್ನು ಅನುಸರಿಸಬಹುದು ;
- (a) ಬ್ಯಾಂಕ್ ಖಾತರಿಗಾಯ ಜಾರಿಗಾಗಿ ಸರಕಾರ ಉಪಶ್ರಮಿಸಿದ ಕಲಾಪಗಳಲ್ಲಿ ಬ್ಯಾಂಕ್ ಪ್ರಕಾರನಾಗಿದ್ದು, ಮೊಕದ್ದಮೇ ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ತೀವ್ರಾನವಾದಲ್ಲಿ, ಬ್ಯಾಂಕು ತೀವ್ರಿನ ಪ್ರಮಾಣೀಕರಣದ ಪ್ರತಿಗಾಗಿ ಒತ್ತಾಯಿಸಬಾರದು ಯಾಕೆಂದರೆ ತೀವ್ರಿನ ಆದೇಶವನ್ನು ಕೆಳಿದಾರರ / ಅವರ ವಕೀಲರ ಉಪಸ್ಥಿತಿಯಲ್ಲಿ ತೆರೆದ ನ್ಯಾಯಾಲಯದಲ್ಲಿ ಉಚ್ಚರಿಸಲಾಗಿರುತ್ತದೆ ಮತ್ತು ತೀವ್ರ ಬ್ಯಾಂಕಿಗೆ ತಿಳಿದಿರುತ್ತದೆ.
- (b) ಕಾರ್ಯಕಲಾಪಗಳಲ್ಲಿ ಬ್ಯಾಂಕು ಕೆಳಿದಾರನಾಗಿರದ ಪ್ರಕಾರದಲ್ಲಿ, ಖಾತರಿ ನೀಡಿದ ಬ್ಯಾಂಕು ಉಚ್ಚ ನ್ಯಾಯಾಲಯದ ತೀವ್ರಿನ ವಿರುದ್ಧ ಮೇಲ್ಮೈ ಸಲ್ಲಿಸುವ ಉದ್ದೇಶ ಹೊಂದಿರದಿದ್ದರೆ, ನ್ಯಾಯಾಲಯದ ರಿಜಿಸ್ಟ್ರಾರ್/ಲೂಪ ಅಥವಾ ಸಹಾಯಕ ರಿಜಿಸ್ಟ್ರಾರವರು ರುಜುಹಾಕೆ ಪ್ರಮಾಣೀಕರಿಸಿದ ಹಾಗು ಸರಕಾರದ ನ್ಯಾಯವಾದಿಗಳು ಸ್ನೇಜ ಪ್ರತಿಯೆಂದು ದೃಡೀಕರಿಸಿದ ತೀವ್ರಿನ ಕಾರ್ಯಕಲಾಪಗಳ ಪ್ರತಿಯನ್ನು ಖಾತರಿಯಡಿಯಲ್ಲಿ ತನ್ನ ಬದ್ಧತೆಯನ್ನು ಗೌರವಿಸಲು ಸಾಕು ಎಂದು ಪರಿಗಣಿಸಬೇಕು.

## 1.6 ಸರಕಾರದ ಇಲಾಖೆಗಳೊಂದಿಗೆ ಪತ್ರವ್ಯವಹಾರ

- (i) ಭಾರತದ ಒಕ್ಕೂಟಕ್ಕೆ ಸಂಬಂಧಪಟ್ಟಂತೆ ಎಲ್ಲ ಕಾರ್ಯನಿರ್ವಹಕ ಅಧಿಕಾರ

ಭಾರತದ ರಾಷ್ಟ್ರೀಯಕ್ಕರ ಹೆಸರಿನಲ್ಲಿ ಇರಬೇಕು ಮತ್ತು ಹೇಳಲ್ಪಡಬೇಕು- ಎಂಬುದಾಗಿ ಭಾರತದ ಸಂವಿಧಾನ ಸೂಚಿಸುತ್ತದೆ. ಆದಾಗ್ಯೋ, ಭಾರತ ಸರಕಾರದ ವ್ಯವಹಾರಗಳು ವಿವಿಧ ಸಚಿವಾಲಯ/ಇಲಾಖೆಗಳ ಮುಖಾಂತರ ನಿರ್ವಹಿಸಲ್ಪಡುತ್ತವೆ ಮತ್ತು ರಾಷ್ಟ್ರೀಯಕ್ಕರು ಒಂದು ಪಕ್ಷಗಾರರಾಗಿ ಪ್ರತಿಬಿಂಬಿತವಾದರೂ ಪತ್ರವ್ಯವಹಾರ ಸಚಿವಾಲಯ/ಇಲಾಖೆಗಳೊಂದಿಗೆ ವಿನಿಮಯಗೊಳ್ಳುತ್ತದಲ್ಲದೆ ರಾಷ್ಟ್ರೀಯಕ್ಕರೊಂದಿಗೆ ವಿನಿಮಯವಾಗುವುದಿಲ್ಲ.

- (ii) ಈ ಕಾರಣದಿಂದ ಬ್ಯಾಂಕುಗಳು, ರಾಷ್ಟ್ರೀಯಕ್ಕರ ಹೆಸರಿನಲ್ಲಿ ಸರಕಾರದ ಪರವಾದ ಬ್ಯಾಂಕುಗಳಿಂದ ನೀಡಲ್ಪಟ್ಟ ಖಾತರಿಗಳಿಗೆ ಸಂಬಂಧಪಟ್ಟ ಪತ್ರವ್ಯವಹಾರವನ್ನು ರಾಷ್ಟ್ರೀಯಕ್ಕರಿಗೆ ಕಜುಹಿಸದಿರುವುದನ್ನು ವಿಚಿತಪಡಿಸಿಕೊಳ್ಳಬೇಕು. ಇದರಿಂದ ರಾಷ್ಟ್ರೀಯಕ್ಕರ ಸಚಿವಾಲಯಕ್ಕೆ ಉಂಟಾಗಬಹುದಾದ ಅನಾನುಕೂಲವನ್ನು ನಿವಾರಿಸಬಹುದು.

## 2. ಬಿಲ್ಲುಗಳ ಸಹ ಅಂಗೀಕಾರ

### 2.1 ಬಿಲ್ಲುಗಳ ಸಹ- ಅಂಗೀಕಾರದಲ್ಲಿ ಅಕ್ರಮಗಳು

- (i) ಬ್ಯಾಂಕುಗಳು ತಮ್ಮ ಗ್ರಾಹಕರ ಬಿಲ್ಲುಗಳನ್ನು ಸಹ-ಅಂಗೀಕರಿಸುತ್ತಾರೆ. ಬಹಳಷ್ಟು ಸನ್ನಿಹಿತಗಳಲ್ಲಿ ಈ ಬಿಲ್ಲುಗಳು ಸಹಸಂಸ್ಥೆಗಳ ಸಮೂಹಗಳು ಒಬ್ಬರಿಂದೊಬ್ಬರೂ ಮೇಲೆ ಬರೆದ ಸೌಕರ್ಯ ಹಂಡಿಗಳಾಗಿದ್ದು ಇಲ್ಲಿ ನೈಜ ವ್ಯವಹಾರ ನಡೆದಿರುವುದಿಲ್ಲ. ಇಂತಹ ಬಿಲ್ಲುಗಳನ್ನು ಅವಧಿ ತುಂಬಿದಮೇಲೆ ಬಿಲ್ಲಿನ ಪ್ರಯೋಜನದಾರರು ಗೌರವಿಸುವುದಿಲ್ಲ ಮತ್ತು ಬಿಲ್ಲುಗಳನ್ನು ಸಹ-ಅಂಗೀಕರಿಸಿದ ಬ್ಯಾಂಕುಗಳು ಈ ಬಿಲ್ಲುಗಳ ಮೇಲೆ ಪಾವತಿ ಮಾಡಬೇಕಾಗುತ್ತದೆ. ಹಾಗೂ ಆನಂತರ ಅವರು ಬಿಲ್ಲನ್ನು ಡ್ರಾ ಮಾಡಿದವರು ಮತ್ತು ಪ್ರಯೋಜನದಾರರಿಂದ ಬಿಲ್ಲುಗಳ ಮೊತ್ತವನ್ನು ಹಿಂಪಡೆಯಲು ಕಷ್ಟಪಡುತ್ತಾರೆ. ಅಗತ್ಯಾಭಿದಾಗ ಬಿಲ್ಲುಗಳನ್ನು ಮಾನ್ಯ ಮಾಡಬೇಕಾದ ಕ್ಷೇತ್ರಗಳನ್ನು ಹಣಕಾಸು ಸ್ಥಿತಿ ಮತ್ತು ಸಾಮರ್ಥ್ಯವನ್ನು, ಬಿಲ್ಲುಗಳನ್ನು ಸಹ-ಅಂಗೀಕರಿಸುವ ಬ್ಯಾಂಕು ಪರಿಗಣಿಸದೆ ಇರುವುದೇ ಇದಕ್ಕೆ ಕಾರಣ.
- (ii) ಬಿಲ್ಲುಗಳ ಸಹ-ಅಂಗೀಕಾರದ ವಿವರಗಳನ್ನು ಬ್ಯಾಂಕಿನ ಪುಸ್ತಕಗಳಲ್ಲಿ ದಾಖಲಿಸದೆ ಇರುವ ನಿದರ್ಶನಗಳು ಇವೆ. ಇದರಿಂದ ಸಹ-ಅಂಗೀಕಾರದ ವ್ಯಾಪ್ತಿಯನ್ನು ತಪಾಸಣೆಯಲ್ಲಿ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಪ್ರಕರಣಗಳೂ ಇವೆ. ಬಿಲ್ಲನ್ನು ಸೋಡಿಮಾಡುವ ಬ್ಯಾಂಕಿನಿಂದ ಹಕ್ಕಿನ ಕೋರಿಕೆ ಬಂದಾಗ ಮಾತ್ರ ಮುಖ್ಯಕಾರ್ಯಾಲಯಕ್ಕೆ ಇದು ತಿಳಿಯುತ್ತದೆ

### 2.2 ಮುಂಜಾಗರೂಕೆ

ಮೇಲಿನ ಎಲ್ಲ ದೃಷ್ಟಿಯಿಂದ ಬ್ಯಾಂಕುಗಳು, ಈ ಕೆಳಕಂಡ ಮುಂಜಾಗರೂಕೆಗಾಗಿ ಕ್ರಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು;

- (i) ತಮ್ಮ ಗ್ರಾಹಕರಿಗೆ ಸಹ-ಅಂಗೀಕಾರದ ಮಿತಿಯನ್ನು ಮಂಜೂರು ಮಾಡುವಾಗ ಅದರ ಅಗತ್ಯವನ್ನು ಮನದಟ್ಟಮಾಡಿಕೊಳ್ಳಬೇಕು ಮತ್ತು ಬ್ಯಾಂಕಿನೊಂದಿಗೆ ಇತರ ಮಿತಿಯನ್ನು ಅನುಭವಿಸುತ್ತಿರುವ ಗ್ರಾಹಕರಿಗೆ ಮಾತ್ರ ಇಂತಹ ಮಿತಿಯನ್ನು ವಿಸ್ತರಿಸಬೇಕು
- (ii) ನೈಜ ವ್ಯಾಪಾರ ಬಿಲ್ಲುಗಳನ್ನು ಮಾತ್ರ ಸಹ-ಅಂಗೀಕರಿಸಬೇಕು ಮತ್ತು ಸಹ-ಅಂಗೀಕೃತ ಬಿಲ್ಲುಗಳು ಒಳಗೊಂಡ ವಸ್ತುಗಳನ್ನು ಸಾಲಗಾರರ ದಾಸ್ತಾನು ಖಾತೆಯಲ್ಲಿ ವಾಸ್ತವವಾಗಿ ಇತ್ತೀಕರಿಸಬೇಕು.
- (iii) ದಾಸ್ತಾನುಗಳ ಮೌಲ್ಯವನ್ನು ಹೆಚ್ಚಿಗೆ ನಮೂದಿಸುವುದನ್ನು ತಪ್ಪಿಸಲು, ಜೊತೆಯಲ್ಲಿರುವ ಸರಕು ಪಟ್ಟಿ(ಇನ್‌ವಾಯ್‌)ಯಲ್ಲಿ ತೋರಿಸಿದ ಪ್ರಕಾರ ವಸ್ತುಗಳ ಮೌಲ್ಯವನ್ನು ಪರಿಶೀಲಿಸಬೇಕು.

(iv) ಸಮಾಹಫಟಕಗಳಿಂದ ಒಬ್ಬರ ಮೇಲೊಬ್ಬರು ಬರೆದ ಆಂತರಿಕ/ಸೌಕರ್ಯ ಹುಂಡಿಗಳಿಗೆ ಬ್ಯಾಂಕುಗಳು ತಮ್ಮ ಸಹ-ಅಂಗೀಕಾರಗಳನ್ನು ವಿಸ್ತರಿಸಬಾರದು.

(v) ನಿಗದಿತ ಮಿತಿಯನ್ನು ಮೇರಿದ ಹುಂಡಿಗಳನ್ನು ಸಹ-ಅಂಗೀಕರಿಸುವ ಅಧಿಕಾರವನ್ನು ಒಬ್ಬರು ಅಧಿಕೃತ ಅಧಿಕಾರಗಳು ಜಂಟಿಯಾಗಿ ನಿರ್ವಹಿಸಬೇಕು.

(vi) ಪ್ರತಿ ಗ್ರಾಹಕನ ಸಹ-ಅಂಗೀಕೃತ ಬಿಲ್ಲುಗಳ ಸೂಕ್ತ ದಾಖಿಲೆಗಳನ್ನು ಇಟ್ಟಕೊಳ್ಳಬೇಕು. ಇದರಿಂದ ಪ್ರತಿ ಗ್ರಾಹಕರ ಬಧ್ಯತೆಗಳು ಹಾಗೂ ಶಾಖೆಯ ಒಟ್ಟು ಬಧ್ಯತೆಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಮತ್ತು ಇವನ್ನು ಆಂತರಿಕ ಪರಿವೀಕ್ಷರು ಕೂಲಂಕುಷಣವಾಗಿ ಪರಿಶೀಲಿಸಿ ತಮ್ಮ ವರದಿಯಲ್ಲಿ ಟಿಪ್ಪಣಿ ಮಾಡಬೇಕು.

(vii), ಶಾಖೆಯ ವ್ಯವಸ್ಥಾಪಕರು ತಾವು ಸಹ-ಅಂಗೀಕರಿಸಿದ ಬಧ್ಯತೆಗಳನ್ನು ನಿಯಂತ್ರಣ ಕಚೇರಿಗಳಿಗೆ ವರದಿ ಮಾಡುವಂತೆ ಸೂಕ್ತ ನಿಯತಕಾಲಿಕ ವರದಿಗಳನ್ನು ನಿಗದಿಗೊಳಿಸಬಹುದು. ಈ ವರದಿಗಳು ಅವಧಿ ಮೇರಿದ ಹಾಗೂ ಬ್ಯಾಂಕು ಸಹ-ಅಂಗೀಕರಿಸಿದ ಬಧ್ಯತೆಗಳ ಅಡಿಯಲ್ಲಿ ಪೂರ್ವೇಸಬೇಕಾಗಿ ಬಂದ ಬಿಲ್ಲುಗಳ ವಸ್ತುಸ್ಥಿತಿ ತಿಳಿಸಬೇಕು. ಇದರಿಂದಾಗಿ ನಿಯಂತ್ರಣ ಕಚೇರಿಗಳು, ಶಾಖೆಗಳಿಂದ ನೀಡಲ್ಪಟ್ಟ ಸಹ-ಅಂಗೀಕೃತಗಳನ್ನು ಮೇಲ್ಮೈಚಾರಣೆ ಮಾಡಲು ಮತ್ತು ಕಷ್ಟಕರ ಪ್ರಕರಣಗಳಲ್ಲಿ ಯೋಗ್ಯ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

### 3 ಲೆಟರ್ ಆಫ್ ಕ್ರೆಡಿಟ್ ಗಳು

#### 3.1 ಲೆಟರ್ ಆಫ್ ಕ್ರೆಡಿಟ್ ಸೊಲಭ್ಯೂ ನೀಡಲು ಮಾರ್ಗಸೂಚಿಗಳು

ಕೇವಲ ನಾಮಮಾತ್ರ ಚಾಲ್ತಿ ಖಾತೆ ಹೊಂದಿರುವವರಿಗೆ ಪ್ರಾಥಮಿಕ (ಪೌರ) ಸಹಕಾರಿ ಬ್ಯಾಂಕುಗಳು ಸಾಮಾನ್ಯವಾಗಿ ಲೆಟರ್ ಆಫ್ ಕ್ರೆಡಿಟ್ ಗಳನ್ನು ಮಂಜೂರು ಮಾಡಬಾರದು. ಕೇವಲ ಚಾಲ್ತಿ ಖಾತೆಯನ್ನು ಹೊಂದಿರುವ ಸಾಲಗಾರರು ಲೆಟರ್ ಆಫ್ ಕ್ರೆಡಿಟ್ ಗಳನ್ನು ತೆರೆಯಲು ಬಯಸಿದಾಗ ಬ್ಯಾಂಕುಗಳು, ಯಾವ ಕಾರಣದಿಂದ ಅವರು ಪುಸ್ತಕ ವ್ಯವಹರಿಸುತ್ತಿರುವ ಬ್ಯಾಂಕುಗಳು ಸಂಬಂಧಪಟ್ಟ ಸಾಲಗಾರರಿಗೆ ಲೆಟರ್ ಆಫ್ ಕ್ರೆಡಿಟ್ ಗಳನ್ನು ವಿಸ್ತರಿಸುತ್ತಿಲ್ಲ—ಎಂಬುದನ್ನು ಅವಶ್ಯಕವಾಗಿ ತಿಳಿದುಕೊಳ್ಳಬೇಕು. ಸಾಲಗಾರರು ಮುಖ್ಯ ಪರಿಮಿತಿ ಅನುಭವಿಸುತ್ತಿರುವ ಬ್ಯಾಂಕುಗಳಿಂದ, ಸಾಲಗಾರರ ಪೂರ್ವಾಪರ, ಅವರ ಹಣಕಾಸು ಸ್ಥಿತಿ ಹಾಗೂ ಬಿಲ್ಲುಗಳನ್ನು ಮಾಡುವ ಸಾಮರ್ಥ್ಯಗಳ ಕುರಿತು ಸೂಕ್ತ ವಿಚಾರಣೆ ಮಾಡಿದ ಮೇಲೆ ಇಂತಹ ವ್ಯಕ್ತಿಗಳಿಗೆ ಲೆಟರ್ ಆಫ್ ಕ್ರೆಡಿಟ್ ಗಳನ್ನು ತೆರೆಯಬೇಕು. ಬ್ಯಾಂಕುಗಳು ಅಗತ್ಯಜಿದ್ದರೆ ಯೋಗ್ಯ ಮಾರ್ಚಿನ್ ಸೂಚಿಸಬಹುದು ಹಾಗೂ ಇತರೆ ಭದ್ರತೆಯನ್ನು ಪಡೆಯಬಹುದು.

#### 3.2 ಆಯ್ದು ಉದ್ದರಿ ನಿಯಂತ್ರಣದ ಅಡಿಯಲ್ಲಿ ಬರುವ ವಸ್ತುಗಳಿಗೆ ಲೆಟರ್ ಆಫ್ ಕ್ರೆಡಿಟ್

ಅವಶ್ಯಕ ವಸ್ತುಗಳ ಆಮದಿನ ಸಲುವಾಗಿ ಲೆಟರ್ ಆಫ್ ಕ್ರೆಡಿಟ್ ಗಳನ್ನು ತೆರೆಯಲು ಬ್ಯಾಂಕುಗಳಿಗೆ ನಿರ್ಬಂಧವಿರುವುದಿಲ್ಲ. ಆದರೆ ಬ್ಯಾಂಕುಗಳ ಲೆಟರ್ ಆಫ್ ಕ್ರೆಡಿಟ್ ಅಡಿಯಲ್ಲಿ ಸೋಡಿ ಮಾಡಬಹುದಾದ ಖಂಡ ಹೊಂದಿರುವ ಅವಧಿ ಸಂದಾಯದ ಅಂತದೇಶೀಯ ಹುಂಡಿಗಳನ್ನು ತೆರೆಯಲು ಅನುಮತಿಯಲ್ಲ.

### 3.3 ಲೆಟ್ಸೋಂ ಆಫ್ ಕ್ರೆಡಿಟ್ ತೆರೆಯುವಿಕೆಯಲ್ಲಿ ಸುರಕ್ಷಿತತೆ

ಲೆಟ್ಸೋಂ ಆಫ್ ಕ್ರೆಡಿಟ್ ತೆರೆಯುವ ಮೊದಲು ಬ್ಯಾಂಕುಗಳು ಖಚಿತಪಡಿಸಿಕೊಳ್ಳಬೇಕಾದುದೆಂದರೆ;

- i. ಸುರಕ್ಷಿತ ನಮೂನೆಗಳಲ್ಲಿ ಮಾತ್ರ ಲೆಟ್ರ್ ಆಫ್ ಕ್ರೆಡಿಟ್‌ಗಳನ್ನು ನೀಡುವುದು;
- ii. ದೊಡ್ಡ ಮೊತ್ತದ ಲೆಟ್ರ್ ಆಫ್ ಕ್ರೆಡಿಟ್‌ಗಳಲ್ಲಿ ಎರಡು ಅಧಿಕೃತ ರುಜು ಮಾಡಿರಬೇಕು. ಇದರಲ್ಲಿ ಒಂದು ರುಜು ಮುಖ್ಯ ಕಭೇರಿ/ನಿಯಂತ್ರಣ ಕಭೇರಿಯಿಂದ ಮಾಡಿರಬೇಕು. ದೊಡ್ಡ ಮೊತ್ತದ ಕ್ರೆಡಿಟ್ ಸೇವೆಯ ಅಗತ್ಯ ಒಮ್ಮೆಲೇ ಉದ್ಘವವಾಗುವಂತಹ ದಲ್ಲಿವಾದಕಾರಣ, ಹೊರಿಯರ್ ಸೇವೆ, ತ್ವರಿತ ಅಂಚೆ ಸೇವೆ ಲಭ್ಯವಿರುವುದರಿಂದ ಈ ವಿಧಾನ ವಿಳಂಬವಾಗಲಾರದು. ಲೆಟ್ರ್ ಆಫ್ ಕ್ರೆಡಿಟ್‌ನಲ್ಲಿಯೇ ಸಂಬಂಧಪಟ್ಟ ವಿವರಗಳೊಂದಿಗೆ ಅದನ್ನು ಮಂಜೂರುಮಾಡಿದ ಪ್ರಾಧಿಕಾರವನ್ನು ನಮೂದಿಸಲು ಒಂದು ಅಂಕಣವನ್ನು ಒದಗಿಸಬಹುದಾಗಿದೆ ;
- iii. ಸಾಲಗಾರರ ಪ್ರಮಾಣೀಕ ಅಗತ್ಯಗಳಿಗೆ ಮಿತಿ ಮೀರಿದ ಮೊತ್ತಗಳಿಗೆ ಲೆಟ್ರ್ ಆಫ್ ಕ್ರೆಡಿಟ್‌ಗಳು ನೀಡಬಾರದು ಮತ್ತು ತಮ್ಮ ಸ್ವಂತ ಸಂಪನ್ಮೂಲಗಳಿಂದ ಅಥವಾ ಪ್ರಸಕ್ತ ಸಾಲ ವ್ಯವಸ್ಥೆಗಳ ಮುಖಾಂತರ ಲೆಟ್ರ್ ಆಫ್ ಕ್ರೆಡಿಟ್‌ಗಳ ಅಡಿಯಲ್ಲಿ ಪಡೆಯುವ ಹುಂಡಿಗಳನ್ನು ಇತ್ಯಾದಿ ಮಾಡಲು ಸಾಲಗಾರರು ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿರುವುದನ್ನು ಖಾತರಿಪಡಿಸಿಕೊಂಡರೆ ಮಾತ್ರವೇ ಲೆಟ್ರ್ ಆಫ್ ಕ್ರೆಡಿಟ್‌ಗಳನ್ನು ತೆರೆಯಬಹುದು;
- iv. ಲೆಟ್ರ್ ಆಫ್ ಕ್ರೆಡಿಟ್‌ಗಳನ್ನು ಕಚ್ಚಾಸಾಮಗ್ರಿಗಳ ಖರೀದಿಗಾಗಿ ಪಡೆಯುವುದಾಗಿದ್ದರೆ, ಸಾಲಗಾರರು ರೂಢಿ/ಹಿಂದಿನ ಪ್ರವೃತ್ತಿಗಳಿಗೆ ಸಂಬಂಧಪಟ್ಟಂತೆ ಅನಗತ್ಯವಾಗಿ ಮಿತಿ ಮೀರಿ ವಸ್ತುಗಳ ಯಾದಿಯನ್ನು ನಿರ್ವಹಣೆ ಮಾಡುವಂತಿರಬಾರದು. ಕಂಡೊಡನೆ ಬೇಡಿಕೆ (ಡಿ/ಎ) ಆಧಾರದ ಮೇಲೆ ಇಂತಹ ಲೆಟ್ರ್ ಆಫ್ ಕ್ರೆಡಿಟ್‌ಗಳನ್ನು ತೆರೆಯಬೇಕಾಗಿದ್ದಲ್ಲಿ, ನಗದು ಉದ್ದರಿ ಖಾತೆಗಳಲ್ಲಿ ಹಣ ತೆಗೆಯುವ ಸಾಮರ್ಥ್ಯವನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಸಂಬಂಧಿಸಿದ ಖರೀದಿಯ ಮೇಲಿನ ಉದ್ದರಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ;
- v. ಸಹಯೋಗ ಆಧಾರಿತ ವ್ಯವಸ್ಥೆ ಹೊಂದಿರುವ ಸಾಲಗಾರನಾದ ಪಕ್ಷದಲ್ಲಿ ಲೆಟ್ರ್ ಆಫ್ ಕ್ರೆಡಿಟ್‌ಗಳನ್ನು ಪ್ರತಿ ಬ್ಯಾಂಕು ಒಪ್ಪಿದ ಪಾಲಿನ ಆಧಾರದಲ್ಲಿ ಅನುಮೋದಿತ ಮಿತಿಗೊಳಪಟ್ಟು ತೆರೆಯಲಾಗುತ್ತದೆ. ಆದಾಗ್ಯಾ ಸದಸ್ಯ ಬ್ಯಾಂಕುಗಳು, ಮಾರ್ಗದರ್ಶಿ ಬ್ಯಾಂಕು/ಇತರ ಬ್ಯಾಂಕುಗಳ ಅರಿವಿಗೆ ಬಾರದಂತೆ ಅನುಮೋದಿತ ಮಿತಿಯನ್ನು ಮೀರಿ ಲೆಟ್ರ್ ಆಫ್ ಕ್ರೆಡಿಟ್‌ಗಳನ್ನು ತೆರೆಯಬಾರದು ;
- vi. ಸಾಲಗಾರರಿಗೆ ಹಣ ಪೂರ್ವಸುವ ಸಲುವಾಗಿ ವಿದ್ಯುತ್ ಸಹಯೋಗ ವ್ಯವಸ್ಥೆ ಇರದಿದ್ದ ಪಕ್ಷದಲ್ಲಿ ಪ್ರಸಕ್ತ ಬ್ಯಾಂಕು ಅಥವಾ ಹೊಸ ಬ್ಯಾಂಕು, ಇತರ ಬ್ಯಾಂಕುಗಳ ಅರಿವಿಗೆ ಬಾರದಂತೆ ಲೆಟ್ರ್ ಆಫ್ ಕ್ರೆಡಿಟ್‌ಗಳನ್ನು ತೆರೆಯಬಾರದು ;

vii. ಬಂಡವಾಳ ಸರಕುಗಳನ್ನು ಹೊಂದಲು ಲೆಟರ್ ಆಫ್ ಕ್ರೆಡಿಟ್‌ಗಳನ್ನು ತೆರೆಯುವುದಾದರೆ, ಬ್ಯಾಂಕುಗಳು, ಇದರ ಹಣಕಾಸು ಸಂಸ್ಥೆಗಳು / ಬ್ಯಾಂಕುಗಳಿಂದ ದೀಘಾರವಧಿ ನಿದಿ ಅಥವಾ ಸಾವಧಿ ಸಾಲಗಳಿಗಾಗಿ ಹೊಂದಾರೆಕೆ ಮಾಡಿಕೊಂಡ ಬಗ್ಗೆ ಮನದಟ್ಟು ಮಾಡಿಕೊಳ್ಳಬೇಕು.

viii. ಯಾವುದೇ ಸಂದರ್ಭದಲ್ಲಿ ದುಡಿಯುವ ಬಂಡವಾಳ ಮುತ್ತಿಯನ್ನು, ಬಂಡವಾಳ ಸ್ವತ್ವಗಳ ಹೊಂದುವಿಕೆಗೆ ಅನ್ನಯವಾಗುವ ಬಿಲ್ಲುಗಳ ಇತ್ಯಾರ್ಥಕ್ಕಾಗಿ ಬಳಸಿಕೊಳ್ಳಲು ಅವಕಾಶ ನೀಡಬಾರದು;

ix. ತಮ್ಮ ಉತ್ಪಾದನೆ ಹಣಕಾಸಿನ ಅಗತ್ಯಕ್ಕಾಗಿ, ತಮ್ಮ (ಬ್ಯಾಂಕಿನ) ವ್ಯವಹಾರದ ಪ್ರಥಾನ ಘಟಕದಲ್ಲಿದವರಿಗೆ ಬ್ಯಾಂಕುಗಳು ಯಾವುದೆ ನಿಧಿ ಆಧಾರವಲ್ಲದ ಸೌಲಭ್ಯಗಳು ಅಥವಾ ಹೆಚ್ಚಿನವರಿ/ತಾತ್ಕಾಲಿಕ ಉದ್ದರಿ ಸೌಲಭ್ಯಗಳನ್ನು ವಿಸ್ತರಿಸತಕ್ಕದಲ್ಲಿ; ಮಾತ್ರವಲ್ಲದೆ ವ್ಯವಹಾರದ ಪ್ರಥಾನ ಗ್ರಾಹಕರಲ್ಲಿದ ಪಲಾಮುಖವಿಗಳಿಗೆ ಲೆಟರ್ ಆಫ್ ಕ್ರೆಡಿಟ್‌ಗಳಿಂದ ಬರೆಯಲಾದ ಹುಂಡಿಗಳನ್ನು ಅಥವಾ ಇನ್ನಿತರ ಬಿಲ್ಲುಗಳನ್ನು ಸೋಡಿ ಮಾಡಬಾರದು; ವ್ಯವಹಾರದ ಪ್ರಥಾನ ಗ್ರಾಹಕರಲ್ಲಿದವರಿಗೆ ಈ ರೀತಿಯ ಸೌಲಭ್ಯಗಳನ್ನು ಒದಗಿಸುವುದು ಅನಿವಾರ್ಯವಾದಾಗ, ಬ್ಯಾಂಕುಗಳು ಸಾಲಗಾರರ ವ್ಯವಹಾರದ ಪ್ರಥಾನ ಬ್ಯಾಂಕಿನ ಪೂರ್ವಾನುಮತಿಯನ್ನು ಪಡೆಯಬೇಕು ಮತ್ತು ಹಾಗೆಯೇ ಸಾಲಗಾರರ ಪೂರ್ವಾಪರ, ಅವರ ಹಣಕಾಸಿನ ಸ್ಥಿತಿ ಮತ್ತು ಸಕಾಲಕ್ಕೆ ಹುಂಡಿಗಳನ್ನು ಇತ್ಯಾರ್ಥ ಮಾಡುವ ಸಾಮರ್ಥ್ಯಗಳಿಗೆ ಸಂಬಂಧಪಟ್ಟಂತೆ ಸೂಕ್ತ ವಿಚಾರಣೆ ಕೂಡ ಮಾಡಬೇಕು.

### 3.4 ಲೆಟರ್ ಆಫ್ ಕ್ರೆಡಿಟ್‌ಗಳ ಅಡಿಯಲ್ಲಿ ಪಾವತಿ-ಕ್ಲೇಮುಗಳ ತ್ವರಿತ ಇತ್ಯಾರ್ಥ

i. ಬ್ಯಾಂಕ್ ಅಧಿಕಾರಿಗಳು ಅನಧಿಕೃತ ರೀತಿಯಲ್ಲಿ ಲೆಟರ್ ಆಫ್ ಕ್ರೆಡಿಟ್‌ಗಳನ್ನು ತೆರೆದಿರುವ ಕೆಲವು ದೃಷ್ಟಾಂತಗಳಿವೆ. ಕೆಲವು ಸಂದರ್ಭಗಳಲ್ಲಿ ಲೆಟರ್ ಆಫ್ ಕ್ರೆಡಿಟ್‌ಗಳನ್ನು ನೀಡುವ ಅಧಿಕಾರಿಗಳು ಶಾಖೆಯ ಪ್ರಸ್ತಕಗಳಲ್ಲಿ ಈ ವ್ಯವಹಾರಗಳನ್ನು ದಾಖಲು ಮಾಡಿರುವುದಿಲ್ಲ. ಇನ್ನು ಕೆಲವು ಸಂದರ್ಭಗಳಲ್ಲಿ ಲೆಟರ್ ಆಫ್ ಕ್ರೆಡಿಟ್‌ಗಳ ಮೊತ್ತವು, ಈ ಉದ್ದೇಶಕ್ಕಾಗಿ ಅವರಿಗೆ ವಹಿಸಿದ ಅಧಿಕಾರವನ್ನು ಮೇರಿರುತ್ತದೆ. ಕಾಲಕ್ರಮೇಣ ಮೋಸದಿಂದ ಲೆಟರ್ ಆಫ್ ಕ್ರೆಡಿಟ್‌ಗಳನ್ನು ನೀಡಿರುವುದು ಬ್ಯಾಂಕುಗಳ ಗಮನಕ್ಕೆ ಬಂದಾಗ, ಇವು ಕುತಂತ್ರವನ್ನು ಒಳಗೊಂಡಿರುವ ವ್ಯವಹಾರಗಳು/ಫಲಾನುಭವಿ ಮತ್ತು ಘಟಕಗಳ ಮಧ್ಯದ ಒಳಸಂಚಯ-ಎಂದು ಬ್ಯಾಂಕುಗಳು ಹೊಣೆಗಾರಿಕೆಯಿಂದ ನುಣಿಸಿಕೊಳ್ಳುತ್ತವೆ.

ii. ಲೆಟರ್ ಆಫ್ ಕ್ರೆಡಿಟ್‌ಗಳ ಅಡಿಯಲ್ಲಿ ಬರೆಯಲಾದ ಹುಂಡಿಗಳನ್ನು ಗೌರವಿಸದಿದ್ದ ಪಕ್ಷದಲ್ಲಿ, ಇದು ಲೆಟರ್ ಆಫ್ ಕ್ರೆಡಿಟ್‌ಗಳ ಗುಣ ವ್ಯೇಶಿಷ್ಟವ್ಯ ಹಾಗೂ ಈ ಹುಂಡಿಗಳು ಪಾವತಿ ಮಾಡ್ಯಾಮವಾಗಿ ಅವರ ಸ್ವೀಕಾರಾರ್ಹತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದನ್ನು ಗ್ರಹಿಸಬಹುದಾಗಿದೆ. ಇದು ಬ್ಯಾಂಕುಗಳ ಮೂಲಕ ನಿರ್ವಹಿಸಲ್ಪಡುವ ಸಮಗ್ರ ಪಾವತಿ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಬ್ಯಾಂಕುಗಳ ಪರಿಕಲ್ಪನೆ ಮೇಲೆ ಪರಿಣಾಮ ಬೀರಬಲ್ಲದು. ಈ ಕಾರಣದಿಂದ ಇದಕ್ಕೆ ಸಂಬಂಧಪಟ್ಟ ಯಾವುದೇ ದೂರು ಬರಲು ಅವಕಾಶವಾಗದ

ರೀತಿಯಲ್ಲಿ ಎಲ್ಲ ಬ್ಯಾಂಕುಗಳು, ಲೆಟರ್ ಆಫ್ ಕ್ರೆಡಿಟ್‌ಗಳ ಅಡಿಯಲ್ಲಿ ತಮ್ಮ ಬದ್ಧತೆಗಳನ್ನು ಗೌರವಿಸುವುದು ಮತ್ತು ಪ್ರಾಮಾಣಿಕವಾಗಿ ಪಾವತಿಸುವುದು ಅಗತ್ಯವಾಗಿದೆ. ದುಷ್ಪಲ್ತೆದ ಒಳಸಂಚು ಸಂಭವಿಸಿದಾಗ, ಸಂಬಂಧಪಟ್ಟ ಅಧಿಕಾರಿಗಳ, ಅಂತಹ ಸಹ ಸಂಸ್ಥೆಗಳ ಮತ್ತು ಲೆಟರ್ ಆಫ್ ಕ್ರೆಡಿಟ್‌ಗಳ ಫಲಾನುಭವಿಗಳ ವಿರುದ್ಧ ಬ್ಯಾಂಕುಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದನ್ನು ಹೇಳುವುದು ಅನಗತ್ಯ:

#### 4 ಇತರ ಸಾಮಾನ್ಯ ಮಾರ್ಗಸೂಚಿಗಳು

##### 4.1 ನಿಧಿ ಆಧಾರದವಲ್ಲದ ಮಿತಿಗಳ ಮೇಲೆ - ಉದ್ದರಿ ತೆರೆದುಕೊಳ್ಳುವಿಕೆಯ ಮಾನದಂಡಗಳು ಮತ್ತು ಶಾಸನಬದ್ಧ/ಇತರ ನಿಬಂಧನೆಗಳು

- ತೆರೆದುಕೊಳ್ಳುವಿಕೆಯ ಮಾನದಂಡಗಳು ಮತ್ತು ಶಾಸನಬದ್ಧ/ಇತರ ನಿಬಂಧನೆಗಳ ಮೇಲಿನ ಪ್ರಧಾನ ಸುತ್ತೋಲೆಯಲ್ಲಿ ವಿವರಿಸಿದಂತೆ ಪ್ರಾಧಿಕ (ಪೌರ) ಸಹಕಾರಿ ಬ್ಯಾಂಕುಗಳು, ನಿಧಿಯೇತರ ಆಧಾರಿತ ಮಿತಿಗಳಿಗೆ (ಉದಾ: ಲೆಟರ್ ಆಫ್ ಕ್ರೆಡಿಟ್‌ಗಳ ಖಾತರಿಗಳು, ಸಹ-ಅಂಗೀಕಾರಗಳು ಇತ್ಯಾದಿ) ಸೂಚಿಸಲ್ಪಟ್ಟ ಬಹಿರಂಗ ಪಡಿಸುವಿಕೆಯ ಮಾನದಂಡಗಳು ಮತ್ತು ಶಾಸನಬದ್ಧ / ಇತರ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯ.
- ತೆರೆದುಕೊಳ್ಳುವಿಕೆಯ ಮಿತಿಗಳನ್ನು ಮತ್ತು ಇತರ ನಿಬಂಧನೆಗಳ ವಿಶೇಷವಾಗಿ ಈ ಕೆಳಗಿನವುಗಳಿಗೆ ಸೂಚಿಸಲಾಗಿದ್ದ ಇವನ್ನು ಕಡ್ಡಾಯವಾಗಿ ಅನುಸರಿಸಲೇಬೇಕು:
  - ನಿಧಿ ಆಧಾರವಲ್ಲದ ಮಿತಿಗಳನ್ನೂ ಲೂಪ್‌ಗೊಂಡ ಒಟ್ಟಾರೆ ಉದ್ದರಿಗೆ ತೆರೆದುಕೊಳ್ಳುವಿಕೆ,
  - ಭದ್ರತೆ ಪಡೆಯದ ಖಾತರಿಗಳು
  - ಬ್ಯಾಂಕಿನ ನಿರ್ದೇಶಕರಿಗೆ ಮುಂಗಡಗಳು
  - ನಿರ್ದೇಶಕರ ಸಂಬಂಧಿಗಳಿಗೆ ಸಾಲ ಹಾಗು ಮುಂಗಡಗಳು
  - ನಾಮಮಾತ್ರ ಸದಸ್ಯರಿಗೆ ಮುಂಗಡಗಳು

##### 4.2 ಸಂತುಲನಪತ್ರದ ವ್ಯವಹಾರಗಳ ಹೊರತಾದ ವಿವರಗಳನ್ನು ದಾಖಲಿಸುವ ಕ್ರಮಬದ್ಧ ಪದ್ದತಿಯನ್ನು ಎಲ್ಲ ಶಾಖೆಗಳು ಸೂಕ್ತವಾಗಿ ಅನುಸರಿಸುತ್ತಿರುವುದನ್ನು ಬ್ಯಾಂಕುಗಳು ಖಾತರಿ ಪಡಿಸಿಕೊಳ್ಳಬೇಕು. ಈ ದಾಖಲೆಗಳನ್ನು ನಿರ್ದಿಷ್ಟ ಅವಧಿಗಳಲ್ಲಿ ತುಲನೆ ಮಾಡಬೇಕು ಹಾಗು ಆಂತರಿಕ ಲೆಕ್ಕ ಪರಿಶೋಧಕರು ಅದನ್ನು ತಪಶೀಲಿಸಬೇಕು ಮತ್ತು ವಿಮರ್ಶಾತ್ಮಕ ಚಿಪ್ಪಣಿಗಳನ್ನು ನೀಡಬೇಕು.

##### 4.3. ಅನಧಿಕೃತವಲ್ಲದ ಲೆಟರ್ ಆಫ್ ಕ್ರೆಡಿಟ್‌ಗಳನ್ನು ನೀಡಿಲ್ಲವೆಂಬುದನ್ನು ಬ್ಯಾಂಕುಗಳು ವಿಚಿತ ಪಡಿಸಿಕೊಳ್ಳಬೇಕು.

**4.4.** ಬ್ಯಾಂಕೆನ ಲೆಟರ್ ಆಫ್ ಕ್ರೆಡಿಟ್‌ಗಳ ವ್ಯಾಪ್ತಿಯಲ್ಲಿ ಬರುವ ಹುಂಡಿಗಳು ಪ್ರಾಪ್ತವಾದಾಗ ಅಥವಾ ಬ್ಯಾಂಕು ನೀಡಿದ ಖಾತರಿ ಜಾರಿಪಡಿಸಿದ ಕಾರಣದಿಂದ ಮೇಲೆ ತಿಳಿಸಿರುವ ನಿಧಿ ಕೆಲ್ಪಸದ ಸೌಲಭ್ಯಗಳು ನಿಧಿಯನ್ನು ಪಡೆದುಕೊಂಡ ಸಾಲಖಾತೆಗಳ ಸಂಬಂಧ ಬ್ಯಾಂಕುಗಳು ತಮ್ಮ ಶಾಖೆಯ ಸಿಬ್ಬಂದಿವರ್ಗದವರಿಗೆ ಸ್ವಷ್ಟ ಸೂಚನೆಗಳನ್ನು ರೂಪಿಸಬೇಕು. ನಿಧಿ ಅಧಾರವಲ್ಲದ ಮೀತಿಗಳು ನಿಧಿ ಆಧಾರಿತವಾಗಿ ಪರಿವರ್ತಿತವಾದ ಖಾತೆಗಳನ್ನು ಸೂಕ್ಷ್ಮವಾಗಿ ಮೇಲ್ಮೈಚಾರಣೆ ಮಾಡಿದ್ದನ್ನು ಹಾಗು ಮುಖ್ಯವಾಗಿ ದುರುದೇಶಗಳ ಸಂಶಯ ಇದ್ದಾಗ ಬೇರೆಯವರಿಗೆ ಒಪ್ಪಿಸಿದ ಹುಂಡಿಗಳ ವ್ಯಾಪ್ತಿಯಲ್ಲಿ ಬರುವ ವಸ್ತುಗಳು ಬ್ಯಾಂಕೆನ ನಿಯಂತ್ರಣದಲ್ಲಿ / ಅಡವಿನಲ್ಲಿ ಇರುವುದನ್ನು ಖಾತರಿ ಪಡಿಸಿಕೊಳ್ಳಲು ಬ್ಯಾಂಕುಗಳು ಯೋಗ್ಯ ಮಾರ್ಗಸೂತ್ರಗಳನ್ನು ಪ್ರಕಟಿಸಬೇಕು. ಆಮದು ಲೆಟರ್ ಆಫ್ ಕ್ರೆಡಿಟ್‌ಗಳ ವ್ಯಾಪ್ತಿಯಲ್ಲಿ ಬರುವ ವಸ್ತುಗಳಿಗೆ ಸಂಬಂಧಪಟ್ಟಂತೆ ಪ್ರವೇಶ ಬಿಲ್ಲಿನ ಸುಂಕದ ಪ್ರತಿಯನ್ನು ತಕ್ಷಣ ಸಲ್ಲಿಸಿರುವುದನ್ನು ಹೊಡ ಬ್ಯಾಂಕುಗಳು ಖಾತರಿ ಪಡಿಸಿಕೊಳ್ಳಬೇಕು ಮತ್ತು ವಿದೇಶಿ ವಿನಿಮಯ ಇಲಾಖೆಯಿಂದ ನೀಡಲಾಟ್ಟ ಮಾರ್ಗಸೂಚಿಗಳಲ್ಲಿ ಸೂಚಿಸಲಾಟ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು.

**4.5.** ಪ್ರಾಪ್ತವಾದ ಲೆಟರ್ ಆಫ್ ಕ್ರೆಡಿಟ್‌ಗಳ ಮತ್ತು ಜಾರಿ ಮಾಡಿದ ಖಾತರಿಯ ವಿಷಯದಲ್ಲಿ, ಕ್ರಮಬದ್ಧ-ಮಂಜೂರಾತಿ ಸೌಲಭ್ಯವಲ್ಲದ ಬೇರೆಯದೇ ಖಾತೆಯಲ್ಲಿ ಸಾಲಗಾರರ ಬಾಕಿಗಳನ್ನು ನಿಲುಗಡೆಗೊಳಿಸುವ ಪದ್ಧತಿಯನ್ನು ಬಹಳಪ್ಪು ಬ್ಯಾಂಕುಗಳು ಅನುಸರಿಸುತ್ತಿವೆ. ಇದರ ಪರಿಣಾಮವಾಗಿ ಇವು ಸಾಲಗಾರರ ಪ್ರಮುಖ ಕಾರ್ಯಾಚರಣೆಯ ಖಾತೆಯಲ್ಲಿ ಪ್ರತಿಬಿಂಬಿತವಾಗಿರುವುದಿಲ್ಲ. ಇದು ಅನುತ್ಪಾದಕ ಆಸ್ತಿಗಳ ಗುರುತಿಸುವಿಕೆಗೆ ವಿವೇಕಯುತವಾದ ಮಾನದಂಡ ಅನ್ವಯಿಸುವುದನ್ನು ಕಷ್ಟಸಾಧ್ಯಗೊಳಿಸುತ್ತದೆ. ಈ ಕಾರಣದಿಂದಾಗಿ ಲೆಟರ್ ಆಫ್ ಕ್ರೆಡಿಟ್‌ಗಳ ಪ್ರಾಪ್ತವಾಗುವಿಕೆಯಿಂದ ಅಥವಾ ಜಾರಿ ಮಾಡಿದ ಖಾತರಿಗಳಿಂದ ಉಂಟಾದ ಸಾಲವನ್ನು ಬೇರೆ ಖಾತೆಯಲ್ಲಿ ಇಟ್ಟಾಗ ಆದಾಯ ಮಾನ್ಯತೆ, ಸ್ವತ್ತಿನ ವರ್ಗೀಕರಣ ಮತ್ತು ಉಪಬಂಧಗಳ ಒದಗಿಸುವಿಕೆಗೆ ವಿವೇಚನಾಯ್ತ್ವ ಮಾನದಂಡಗಳನ್ನು ಅನ್ವಯಗೊಳಿಸುವ ಉದ್ದೇಶಕ್ಕಾಗಿ ಆ ಖಾತೆಯಲ್ಲಿನ ಬಾಕಿಯಾದ ಶಿಲ್ಪನ್ನು ಹೊಡ ಸಾಲಗಾರ ಪ್ರಮುಖ ಕಾರ್ಯಾಚರಣೆಯ ಖಾತೆಯ ಭಾಗವೆಂದೇ ಪರಿಗಣಿಸಬೇಕೆಂದು ಸಲಹೆ ನೀಡಲಾಗಿದೆ.

#### ಅನುಬಂಧ

**ಪ್ರಥಾನ ಸುತ್ತೋಲೆ - ಖಾತರಿಗಳು, ಸಹ-ಅಂಗೀಕಾರಗಳು ಮತ್ತು ಲೆಟರ್ ಆಫ್ ಕ್ರೆಡಿಟ್‌ಗಳು**  
**ಅ. ಪ್ರಥಾನ ಸುತ್ತೋಲೆಯಲ್ಲಿ ಕ್ಷೇತ್ರೀಕರಿಸಿದ ಸುತ್ತೋಲೆಗಳ ಪಟ್ಟಿ**

ಸಂ	ಸುತ್ತೋಲೆ ಸಂಖ್ಯೆ	ದಿನಾಂಕ	ವಿಷಯ
1.	ಯುಬಿಡೆ.ಬಿ.ಎಸ್.ಡಿ-1/8/12.05.00/2000 – 2001	09.11.2000	ವರಜನೆಗಳು – ತಡೆಗಟ್ಟಿರುವ ಕ್ರಮಗಳು
2.	ಯುಬಿಡೆನಂ.ಪ್ಲಾನ್.ಪಿಸಿಬಿ.ಸಿಬಿಆರ್.07/09.2 7.00/99–2000	21.09.1999	ಬ್ಯಾಂಕು ಖಾತರಿಗಳು
3.	ಯುಬಿಡೆನಂ.ಪ್ಲಾನ್.(ಪಿಸಿಬಿ)49/09.27.00/9 6-97	26.04.1997	ಬ್ಯಾಂಕು ಖಾತರಿಯ ಅಡಿಯಲ್ಲಿ ಪಾವತಿ- ವ್ಯಾಜಗಳ ತ್ವರಿತ ವಿಲೇವಾರಿ
4.	ಯುಬಿಡೆನಂ.ಡಿ.ಎಸ್. (ಪಿಸಿಬಿ)ಡಿ.ಎಆರ್.4/13.0 3.00/96-97	16.07.1996	ಆಯ್ದು ಉದ್ದರಿ ನಿಯಂತ್ರಣಗಳು – ಸೂಕ್ಷ್ಮ ಸಂವೇದೀ ಸರಕುಗಳಮೇಲೆ ಮುಂಗಡಗಳು

5.	ಯುಬಿಡಿನಂ.ಎಲ್/ಪಿಸಿಬಿ/9/12.05.00/95 -96	01.09.1995	ಬ್ಯಾಂಕ್ ಖಾತರಿಗಳದಿಯಲ್ಲಿ ಪಾವತಿ - ವ್ಯಾಜ್ಗಳ ತ್ವರಿತ ವಿಲೇವಾರಿ
6.	ಯುಬಿಡಿ.ಪ್ಲಾನ್.ಸಿಬಿಆರ್.ಸಭ್.1/09.27.00/ 94-95	18.10.1994	ಖಾತರಿಗಳ ನೀಡಿಕೆ - ಪ್ರಾಥಮಿಕ (ಪೌರ) ಸಹಕಾರಿ ಬ್ಯಾಂಕುಗಳು ಅನುಸರಿಸಬೇಕಾದ ಮಾರ್ಗಸೂಚಿಗಳು
7.	ಯುಬಿಡಿನಂ ಡಿಎಸ್.ಸಿಬಿಆರ್.ಪಿಸಿಬಿ 15/13.03.00/94-95	02.09.1994	ಆಯ್ದು ಉದ್ದರಿ ನಿಯಂತ್ರಣಗಳು - ಆಮದು ಮಾಡಿದ ಸಕ್ತರೆ
8.	ಯುಬಿಡಿನಂ.(ಪಿಸಿಬಿ).ಸಿಬಿಆರ್.79/13.03.00 /93-94	26.05.1994	ಆಯ್ದು ಉದ್ದರಿ ನಿಯಂತ್ರಣಗಳು - ಆಮದು ಮಾಡಿದ ಸಕ್ತರೆ
9.	ಯುಬಿಡಿನಂ. ಪ್ಲಾನ್.42/09.27.00/93-94	16.12.1993	ಬ್ಯಾಂಕ್ ಖಾತರಿ ತೀರ್ಪಿನ ಪ್ರಮಾಣೀಕರಿಸಿದ ಪ್ರತಿ ಪಡೆಯುವಲ್ಲಿ ವಿಳಂಬ
10.	ಯುಬಿಡಿನಂ.ಪಿ.ಒ.ಟಿ.1/ಯೂಬಿ.58-92/3	03.07.1992	ಲೆಟರ್ ಆಫ್ ಕ್ರೆಡಿಟ್‌ಗಳದಿಯಲ್ಲಿ ಪಾವತಿ - ಹಕ್ಕು ಸಾಧನೆಯ ತ್ವರಿತ ಇತ್ಯರ್ಥ
11.	ಯುಬಿಡಿ.ಪಿಬಿ.763/ಯೂಬಿ.58/83-84	28.02.1984	ಖಾತರಿಗಳ ನೀಡಿಕೆ - ಸಹಕಾರಿ ಬ್ಯಾಂಕುಗಳಿಂದ ಹುಂಡಿಗಳು ಇತ್ತೂದಿ ಸಹ- ಅಂಗೀಕಾರ

ಬ. ಪ್ರಥಾನ ಸುತ್ತೋಲೆಯಲ್ಲಿ, ಖಾತರಿಗಳು, ಸಹ-ಅಂಗೀಕಾರ ಹಾಗು ಲೆಟರ್ ಆಫ್ ಕ್ರೆಡಿಟ್‌ಗಳಿಗೆ  
ಸಂಬಂಧಪಟ್ಟ ಕ್ರೋಧಿಕರಿಸಿದ ಸೂಚನೆಗಳನ್ನು ಪಡೆಯಲಾದ ಇತರ ಸುತ್ತೋಲೆಗಳ ಪಟ್ಟಿ

ಸಂ	ಸುತ್ತೋಲೆ ಸಂಖ್ಯೆ	ದಿನಾಂಕ	ವಿಷಯ
1.	ಯುಬಿಡಿ ನಂ. ಪಿ.ಎ.30/12.05.05/2002-03	26.12.2003	ಪ್ರಥಾನ ಸುತ್ತೋಲೆ - ವಿವೇಚನಾಯ್ತಕ್ಕ ಮಾನದಂಡಗಳು ಆದಾಯ ಮಾನ್ಯತೆ, ಸ್ವತ್ತಿನ ವರ್ಗೀಕರಣ, ಉಪಬಂಧಗಳ ಒದಗಿಸುವಿಕೆ ಮತ್ತು ಇತರ ಸಂಬಂಧಿತ ವಿಷಯಗಳು
2.	ಯುಬಿಡಿ ನಂ.ಡಿಎಸ್. (ಪಿಸಿಬಿ)ಸಿಬಿಆರ್.54/13. 05.00/94-95	29.04.1995	ಮುಂಗಡಗಳಮೇಲೆ ಗರಿಷ್ಟ ಮೀತಿ
3.	ಯುಬಿಡಿ ನಂ.(ಪಿಸಿಬಿ)ಡಿಎಸ್.5/13.05.00/9 3-94	26.05.1994	ಮುಂಗಡಗಳಮೇಲೆ ಗರಿಷ್ಟ ಮೀತಿ
4.	ಯುಬಿಡಿ ನಂ.ಡಿಎಸ್. (ಪಿಸಿಬಿ)ಸಿಬಿಆರ್.76/13.05.00/93- 94	26.05.1994	ಮುಂಗಡಗಳಮೇಲೆ ಗರಿಷ್ಟ ಮೀತಿ - ನಿರ್ದೇಶಕರು ಮತ್ತು ಅವರ ಸಂಬಂಧಿಕರಿಗೆ ಮತ್ತು ನಿರ್ದೇಶಕರು ಮತ್ತು ಅವರ ಸಂಬಂಧಿಕರು ಆಸ್ಕರಾಗಿರುವ ಸಹ-ಸಂಸ್ಥೆಗಳಿಗೆ ಮುಂಗಡಗಳು
5.	ಯುಬಿಡಿ.21/12.15.00/93-94	21.09.1993	ಪ್ರಾಥಮಿಕ (ಪೌರ) ಸಹಕಾರಿ ಬ್ಯಾಂಕುಗಳಲ್ಲಿ ವಿವಿಧ ಸ್ವಿವೇಶಗಳಿಗೆ ಸಂಬಂಧ ಪಟ್ಟಿ ವಂಚನೆ ಮತ್ತು ಅವೈವಹಾರ ಕುರಿತು ವಿಚಾರಣಾ ಸಮೂಹಿ
6.	ಯುಬಿಡಿ (ಡಿಸಿ)104/ಆರ್.1-86/87	25.06.1987	ದುಡಿಯುವ ಬಂಡವಾಳ ಅಗತ್ಯದ ನಿರ್ಧರಣೆ, ಲೆಟರ್ ಆಫ್ ಕ್ರೆಡಿಟ್‌ಗಳನ್ನು ತೆರೆಯುವುದು ಮತ್ತು ಖಾತರಿಗಳನ್ನು ನೀಡುವ ಬಗ್ಗೆ ಮಾರ್ಗಸೂಚಿಗಳು